

## ಗೊಬ್ಬರಗಳ ನಿರ್ವಹಣೆ ಹಾಗೂ ಅಪುಗಳ ಪ್ರಕ್ರಿಯೆ

ಸಾರಜನಕ ಕಬ್ಬಿನ ಶೋಕದ ಪ್ರತಿಶತ 1.0 ರಪ್ಪು ಇರುತ್ತದೆ. ಆದರೂ ಈಡಾ ಕಬ್ಬಿಗೆ ಬೇಕಾಗುವ ಇಂಗಾಲ, ಗಾಳಿಯಪ್ಪೆ ಪ್ರಮುಖವಾಗಿದೆ. ಇದು ಸಾರಜನಕದ ಪ್ರಮಾಣವು ತೋರಿಸುತ್ತದೆ. ಒಂದು ಟನ್ ಕಬ್ಬಿ ತಯಾರಾಗಲು ಬೇಕಾಗುವ ಸಾರಜನಕದ ಪ್ರಮಾಣ 1.4 ರಿಂದ 1.70 ಕೆ.ಗ್ರಾಂ.

ಸಾರಜನಕ ಗೊಬ್ಬರವನ್ನು ಕಬ್ಬಿಗೆ ಕೊಟ್ಟಾಗ ಪ್ರತಿಶತ: 50 ರಪ್ಪು ಗಟ್ಟಿಯಾಗುವಿಕೆಯಿಂದ (Fixation) ಮತ್ತು ಕೊಚ್ಚುವದರಿಂದ(Leaching) ಹಾಳಾಗುತ್ತದೆ. ಉಸುಪು ಮಣಿನಲ್ಲಿ ಹಾಳಾಗುವಿಕೆ ಇನ್ನೂ ಹೆಚ್ಚು. ಈ ಪರಿಣಾಮವಾಗಿ ಕಬ್ಬಿ ಉತ್ಪಾದಿಸಲು ಹೆಚ್ಚು ಪ್ರಮಾಣದಲ್ಲಿ ಸಾರಜನಕ ಕೊಡಬೇಕಾಗುತ್ತದೆ. ಹೀಗಾಗೆ ಉತ್ಪಾದನೆಯ ವೇಚ್ಚ ಹೆಚ್ಚಾಗುವದು. ಅದಕ್ಕಾಗಿ ಸಾರಜನಕ ಗೊಬ್ಬರದ ನಿರ್ವಹಣೆ ಮತ್ತು ಸಮರ್ಪಕ ಬಳಕೆ ಮಾಡುವ ಪದ್ಧತಿಯನ್ನು ಅಳವಡಿಸಿಕೊಳ್ಳಬದು ಅವಶ್ಯಕವಿರುತ್ತದೆ. ಅಪುಗಳನ್ನು ಈ ಕೆಳಗಿನ ರೀತಿಯಲ್ಲಿ ವಿಂಗಡಿಸಬಹುದು.

1. ಅವಶ್ಯವಿದ್ದಪ್ಪು ಪ್ರಮಾಣದಲ್ಲಿ ಮಾತ್ರ ಗೊಬ್ಬರವನ್ನು ಕೊಡಬೇಕು.
2. ಸಮತೋಲನ ಗೊಬ್ಬರ ಬಳಕೆ
3. ಗೊಬ್ಬರ ಹಾಳಾಗುವಿಕೆಯನ್ನು ತಡೆಗಟ್ಟಬೇಕು ಮತ್ತು ಸಮರ್ಪಕವಾಗಿ ಉಪಯೋಗಿಸಬೇಕು.
4. ಸಾವಯವಯುಕ್ತ ಜ್ಯೇವಿಕ ಗೊಬ್ಬರವನ್ನು ಉಪಯೋಗಿಸಬೇಕು.

### ಕಬ್ಬಿನ ತಳಿಗಳ ಪ್ರತಿಕ್ರಿಯೆ:

ಗೊಬ್ಬರದ ಕ್ರಿಯೆ ತಳಿ ಮತ್ತು ವಾತಾವರಣದ ಸ್ಥಿತಿಗತಿಗನುಗುಣವಾಗಿ ಬೇರೆ ಬೇರೆಯಾಗಿರುತ್ತದೆ. ಹೆಚ್ಚು ಇಳುವರಿ ಕೊಡುವಂತಹ ತಳಿಗಳು ಪ್ರತಿ ಯುನಿಟ್ ಸಾರಜನಕದಿಂದ ಹೆಚ್ಚು ಕಬ್ಬಿನ ಶೋಕ ಪಡೆದುಕೊಳ್ಳುತ್ತವೆ. ಸಾರಜನಕವನ್ನು ತೆಗೆದುಕೊಳ್ಳುವ ಸಾಮರ್ಥ್ಯ ಮತ್ತು ಇಳುವರಿ ತಳಿಗಳಿಂದ ತಳಿಗಳಿಗೆ ಬೇರೆ ಬೇರೆಯಾಗಿರುತ್ತದೆ. ಇತ್ತೀಚಿಗೆ ನಡೆಸಿದ ಒಂದು ಅಧ್ಯಯನ ಪ್ರಕಾರ ಪ್ರತಿ ಒಂದು ಯುನಿಟ್ ಸಾರಜನಕದ ಪ್ರಮಾಣ ಹೆಚ್ಚಿಸಿದಾಗ ತಳಿಗಳಿಂದ ತಳಿಗಳು ಬೇರೆ ಬೇರೆ ರೀತಿಯಲ್ಲಿ ಪ್ರತಿಕ್ರಿಯೆ ತೋರಿಸಿರುವದು ಕಂಡುಬಂದಿದೆ.

ಉದಾಹರಣೆಗೆ: ಸಿಎಸಿ 671, ಸಿಎಸಿ 8014, ಸಿಎಸಿ 8362 ಮತ್ತು ಸಿಎಸಿ 85061 ತಳಿಗಳಿಗೆ 350 ಕೆ.ಗ್ರಾಂ ಗಿಂತ ಹೆಚ್ಚು ಸಾರಜನಕ (ಪ್ರತಿ ಹೆಚ್ಚೇರಿಗೆ) ಬೇಕಾಗುತ್ತದೆ. ಇನ್ನೂಲ್ಲಿದ ಬೇರೆ ತಳಿಗಳಿಗೆ 300 ಕೆ.ಗ್ರಾಂ ಸಾರಜನಕ(ಹೆಚ್ಚೇರಿಗೆ) ಸಾಕು.

### ಕಬ್ಬಿನ ಹಾಲಿನ ಗುಣಮಟ್ಟ:

ಸಾರಜನಕ ಮೋಷಕಾಂಶಗಳ ಆಧಾರದ ಮೇಲಿಂದ ಕಬ್ಬಿನ ಹಾಲಿನ ಗುಣಮಟ್ಟ ನಿರ್ದರ್ಶಿಸಲ್ಪಡುತ್ತದೆ. ಹೆಚ್ಚಿನ ಪ್ರಮಾಣದಲ್ಲಿ ಸಾರಜನಕ ಕೊಡುವದರಿಂದ ಕಬ್ಬಿನಲ್ಲಿ ಸಾರಜನಕದ ಅಂಶ ಹೆಚ್ಚಾಗಿ ಮತ್ತು ರಂಜಕದ ಅಂಶ ಕಡಿಮೆಯಾಗಿ ಹಾಲಿನ ಗುಣಮಟ್ಟ ಕೆಡುತ್ತದೆ. ಇದರಿಂದ ಸಕ್ಕರೆ ಅಂಶ ಕೂಡ ನಿರ್ದರ್ಶಿಸಲ್ಪಡುತ್ತದೆ. ಪ್ರಥಮ ಹಂತದಲ್ಲಿ 100 ಕೆ.ಗ್ರಾಂ. ಸಾರಜನಕ( ಪ್ರತಿ ಹೆಚ್ಚೇರಿಗೆ) ಕೊಟ್ಟರೆ ತಳಿಗಳಲ್ಲಿ ಸಕ್ಕರೆ ಅಂಶ ಹೆಚ್ಚಾಗುವದು ಕಂಡು ಬಂದಿದೆ. ಏರಡನೇ ಕಂತಿನ ಸಾರಜನಕದ ಪ್ರಮಾಣಕ್ಕೆ ಹಾಲಿನ ಗುಣಮಟ್ಟ ಬೇರೆ ಬೇರೆ ತಳಿಗಳಲ್ಲಿ ಬೇರೆ ಬೇರೆಯಾಗಿರುವದು ಕಂಡುಬಂದಿದೆ.

### ಗೊಬ್ಬರ ಬಳಕೆ ಮತ್ತು ಸಾಮರ್ಥ್ಯ ಹೆಚ್ಚಿಸುವದು:

ಸಾರಜನಕ ಗೊಬ್ಬರ ಕೊಡುವ ಸಮಯ: ಸಾರಜನಕ ಗೊಬ್ಬರದ ಪ್ರಮಾಣ ಮತ್ತು ಹಾಕುವ ವೇಳೆ ಸರಿಸಮಾನ ಪ್ರಾಮುಖ್ಯತೆ ಹೊಂದಿದೆ. ಹಾಲಿನಲ್ಲಿ ಸಕ್ಕರ ಪ್ರಮಾಣ ಶೇಖರಿಸುವದರಲ್ಲಿ ಸಾರಜನಕ ಪಾತ್ರ ಬಹಳ ಪ್ರಮುಖವಾಗಿದೆ. ತಡಮಾಡಿ ಸಾರಜನಕ ಕೊಡುವದರಿಂದ ಸಕ್ಕರೆ ಶೇಖರಣೆ ಆಗುವುದರ ಮೇಲೆ ಪರಿಣಾಮ ಬೀರುತ್ತದೆ.

ಸರಿಯಾದ ಪ್ರಮಾಣದ ಗೊಬ್ಬರ ನಿರ್ವಹಣೆ ಬಹಳ ಪ್ರಾಮುಖ್ಯತೆ ಹೊಂದಿದೆ. ಸಾಮಾನ್ಯವಾಗಿ ಕಬ್ಬಿನಾಟಿ ಮಾಡಿದ 120 ದಿವಸಗಳೊಳಗಾಗಿ ಸಂಪೂರ್ಣ ಪ್ರಮಾಣದ ಸಾರಜನಕವನ್ನು ಕಬ್ಬಿಗೆ ಕೊಡಬೇಕು. ಅದರೂ ಹೆಚ್ಚು ಇಳುವರಿ ಪಡೆಯಲು ಅನೇಕ ವಲಯಗಳಲ್ಲಿ ಸಾರಜನಕ ಗೊಬ್ಬರವನ್ನು ಕಬ್ಬಿನಾಟಿ ಮಾಡಿದ ಆರು ತಿಂಗಳ ನಂತರವೂ ಕೊಡುವುದು ಕಂಡು ಬಂದಿದೆ. ಇದು ಸಕ್ಕರೆ ಪ್ರಮಾಣ ಕಡಿಮೆ ಮಾಡುತ್ತದೆ. ಇದಕ್ಕೆ ಸಂಭಂದಪಟ್ಟಂತೆ ತಮಿಳುನಾಡು ಕೃಷಿ ವಿಶ್ವವಿದ್ಯಾಲಯ, ಕೊಯಿಮುತ್ತೂರಿನಲ್ಲಿ ನಡೆಸಿದ ಪ್ರಯೋಗದ ಫಲಿತಾಂಶಗಳು ಈ ಕೆಳಗಿನಂತಿವೆ:

**ಸಾರಜನಕ ಕೊಡುವ ವೇಲೆ ಮತ್ತು ಇಳುವರಿ ಹಾಗೂ ಹಾಲಿನ ಗುಣಮಟ್ಟಿದ ಮೇಲೆ ಅದರ ಪರಿಣಾಮ:**

ಸಾರಜನಕ ಹಾಕುವ ವೇಳೆ	ಇಳುವರಿ (ಹೆಕ್ಟೇರಿಗೆ)	ಶೇಕಡಾ ಸಕ್ಕರೆ ಪ್ರಮಾಣ
45 ಮತ್ತು 90 ನೇ ದಿವಸಗಳಲ್ಲಿ	98.99	11.48
45 ಮತ್ತು 120 ನೇ ದಿವಸಗಳಲ್ಲಿ	99.60	11.00
45 ಮತ್ತು 150 ನೇ ದಿವಸಗಳಲ್ಲಿ	92.17	10.51
45 ಮತ್ತು 180 ನೇ ದಿವಸಗಳಲ್ಲಿ	87.02	9.79

ಈ ಮೇಲಿನ ಪ್ರಯೋಗದ ಫಲಿತಾಂಶದಿಂದ ಕಂಡು ಬಂದದ್ದೇನೆಂದರೆ, ಸಾರಜನಕ ಕೊಡುವದನ್ನು 120 ದಿವಸಗಳಿಗಂತೆ ತಡಮಾಡಿದಾಗ ಕಿಂತ ಇಳುವರಿ ಕಡಿಮೆಯಾಗುವದು. ಇದಕ್ಕೆ ಮುಖ್ಯವಾದ ಕಾರಣವೇನೆಂದರೆ, ಕಬ್ಬಿ ಅಡಿ ವೇಗದಲ್ಲಿ ಬೆಳೆಯಲ್ಲಿ ಸಾರಜನಕ ಮೋಷಕಾಂಶದ ಕೊರತೆಯಿಂದ ಕಂಡಕಗಳು(Tillers) ಸಾಯುತ್ತವೆ.

ತಡಮಾಡಿ ಸಾರಜನಕ ಕೊಡುವುದರಿಂದ ತಡಮಾಡಿ ಬರುವ ಮರಿಗಳ ಉತ್ಪಾದನೆ ಸರಿಯಾಗಿ ಆಗದೆ ಇರುವುದು ಮತ್ತು ಮಾಗುವ ವೇಳೆಯೂ ಕೂಡಾ ಮುಂದಕ್ಕೆ ಹೋಗುವುದು ಕಂಡುಬಂದಿದೆ. ಈ ಮೇಲೆ ಹೇಳಿದ ಎಲ್ಲಾ ಪರಿಣಾಮಗಳಿಂದಾಗಿ ಕಬ್ಬಿನ ಇಳುವರಿ ಮತ್ತು ಗುಣಮಟ್ಟ ಕಡಿಮೆಯಾಗುತ್ತದೆ ಮತ್ತು ಇದರಿಂದಾಗಿ ಬೆಲ್ಲ ಕೂಡಾ ಕಮ್ಮಿ ಆಗುವುದು ಕಂಡು ಬಂದಿದೆ.

**ಬೇವಿನ ಬೀಜದ ಬಲ್ಲೆ ಬೆರೆಸಿದ ಗೊಬ್ಬರದ ಉಪಯೋಗ:**

ಬೇವಿನ ಬೀಜದ ಬಲ್ಲೆ ಬೆರೆಸುವದರಿಂದ ಸಾರಜನಕ ಆವಿಯಾಗುವದನ್ನು ಕಡಿಮೆ ಮಾಡಿ ಅದರ ಉಪಯುಕ್ತತೆಯನ್ನು ಹೆಚ್ಚಿಸುವುದು. ಗೊಬ್ಬರ ಕರಗುವಿಕೆಯ ವೇಗವನ್ನು ಕಡಿಮೆ ಮಾಡಲು ಕಾರಂಜಾ ಬೀಜದ ಹಿಂಡಿ ಕೂಡಾ ಉಪಯುಕ್ತವೆಂದು ತಿಳಿದುಬಂದಿದೆ. ಆದರೆ ಬೇವಿನ ಹಿಂಡಿಯಿಂದ ತಯಾರಿಸಿದ ಬಲ್ಲೆ ಪ್ರಾಯೋಗಿಕವಾಗಿ ಹೆಚ್ಚು ಉಪಯುಕ್ತವೆಂದು ಕಂಡುಬಂದಿದೆ. ಇದು ಭತ್ತ ಮತ್ತು ಕಬ್ಬಿನಲ್ಲಿ ಹೆಚ್ಚು ಉಪಯೋಗವಾಗುವದೆಂದು ತಿಳಿದು ಬಂದಿದೆ. ಸಾಮಾನ್ಯವಾಗಿ ರೈತರು ಇದನ್ನು ಸರಿಯಾಗಿ ಗೊಬ್ಬರದೊಂದಿಗೆ ಬೆರಸದೆ, ಕೇವಲ 5:1, (ಗೊಬ್ಬರ: ಬೇವಿನ ಹಿಂಡಿ ಮುಡಿ ಮಾಡಿದ ಬಲ್ಲೆ) ಕೂಡಿಸಿ ಭೂಮಿಗೆ ಹಾಕುತ್ತಾರೆ. ಲೇಪನ ಮಾಡುವದರಿಂದ ಯೂರಿಯಾ ಗೊಬ್ಬರದ ಉಪಯೋಗ ಸಮರ್ಪಕವಾಗಿ ಆಗುತ್ತದೆ. ಯಾಕೆಂದರೆ, ಇದನ್ನು ಚಿಮಿಣಿ ಎಣ್ಣೆ ಮತ್ತು ಕೊಲ್ಲಾ ಟಾರ (Coal Tar) ಕೂಡಿಸಿ ಗೊಬ್ಬರಕ್ಕೆ ಬೆರೆಸುವದರಿಂದ ಸಾರಜನಕ ಸಾವಕಾಶವಾಗಿ ಬಿಡುಗಡೆಯಾಗುತ್ತದೆ ಮತ್ತು ಕಬ್ಬಿ ಅದನ್ನು ಹೆಚ್ಚಿನ ಪ್ರಮಾಣದಲ್ಲಿ ಸಾವಕಾಶವಾಗಿ ಹಿಂಡಿಕೊಳ್ಳಲು

ಅನುಕೂಲವಾಗುತ್ತದೆ. ಬೇವಿನ ಬಲ್ಲೆ ಬರೆಸಿರುವ ಯೂರಿಯಾ(37 ಪ್ರತಿಶತ) ಗೊಬ್ಬರವನ್ನು ಮಹಾರಾಷ್ಟ್ರ ಕೃಷಿ ಕ್ಷೇತ್ರಾರ್ಥಿ ನಿಗಮದವರು (ಅಗ್ನೋ ಇಂಡಸ್ಟ್ರಿಯಲ್ ಕಾರ್ಪೊರೇಶನ್ ) ತಯಾರಿಸುತ್ತಾರೆ.

**ಯೂರಿಯಾ ಸೂಪರ್(Urea Super Granule) ಹರಳುಗಳ ಉಪಯೋಗ :**

ಇತ್ತೆಲಾಗಿ ಗೊಬ್ಬರದ ಹರಳುಗಳ ಗಾತ್ರವನ್ನು ಹೆಚ್ಚಿಸಿ ಅದರ ಕರಗುವಿಕೆಯ ಪ್ರಮಾಣವನ್ನು ಕಡಿಮೆ ಮಾಡುವುದು ಹೊಸ ವಿಧಾನವಾಗಿದೆ. ಇದು ಭತ್ತದ ಬೆಳೆಯಲ್ಲಿ ಲಾಭದಾಯಕವೆಂದು ತಿಳಿದು ಬಂದಿದೆ, ಕಿಂತ ಇದು ಕೊಡಾ ಅದು ಲಾಭದಾಯಕ, ಯಾಕೆಂದರೆ ಇದು ಶೇ. 20 ರಷ್ಟು ಗೊಬ್ಬರ ಉಳಿಸುತ್ತದೆ.

ಕಿಂತಿನಲ್ಲಿ ಯೂರಿಯಾ ಸೂಪರ್ ಹರಳುಗಳ ಮಿಶ್ರಿತ ಗೊಬ್ಬರ	ಹೆಕ್ಕೇರಿಗೆ ನುರಿಯುವ ಕಬ್ಬಿ (ಸಂಖ್ಯೆ)	ಹೆಕ್ಕೇರಿಗೆ ಇಳುವರಿ ಟನ್‌ಗಳಲ್ಲಿ	ಪ್ರತಿಶತ ಸಿ.ಸಿ.ಎಸ್
280 ಕಿ.ಗ್ರಾಂ ಸಾಮಾನ್ಯವಾದ ಯೂರಿಯಾ	85983	81.7	11.43
200 ಕಿ.ಗ್ರಾಂ ಸಾಮಾನ್ಯವಾದ ಹಾಕುವ ಪದ್ಧತಿ	81847	92.9	10.97
220 ಕಿ.ಗ್ರಾಂ. ಯೂರಿಯಾ ಸೂಪರ್ ಹರಳುಗಳ ರೂಪದಲ್ಲಿ	86737	94.5	11.65
220 ಕಿ.ಗ್ರಾಂ. ಬೇವಿನ ಬಲ್ಲೆ ಬರೆಸಿದ ಯೂರಿಯಾ	81595	85.2	11.50

ಸಿಂಪರಣೆ ಮುಖಾಂತರ-ಸಾರಜನಕ ಸಿಂಪರಣೆಯ ರೂಪದಲ್ಲಿ ಕೊಡುವುದು :

ಎಲೆಗೆ ಸಿಂಪರಣೆ ಮುಖಾಂತರ ಸಾರಜನಕ ಕೊಡುವುದು ಉಪಯುಕ್ತ. ಇದನ್ನು ಕಿಂತಿನ ಹೆಚ್ಚಿನ ಹಸಿರೆಲೆ ಇದ್ದಾಗ ಮಾತ್ರ ಮಾಡಬೇಕು. ಅಂದರೆ ಕಿಂತಿನ ಅಂದಾಜು 90 ದಿವಸ ವಯಸ್ಸಾದಾಗ ಪ್ರಯೋಗದ ಆಧಾರದ ಮೇಲೆ ಸರಿಯಾದ ಪದ್ಧತಿಯೆಂದು ಈ ಕೆಳಗಿನಂತೆ ಗುರುತಿಸಲಾಗಿದೆ.

ಮಣಿನ ಘಲವತ್ತೆ ಮಟ್ಟೆ	ಅವಧಿ		
	45 ದಿನಗಳು	90–100 ದಿನಗಳು	110–120 ದಿನಗಳು
ಹೆಚ್ಚು	80 ಕಿ.ಗ್ರಾಂ. ಮಣಿಗೆ ಕೊಡುವುದು	10 ಕಿ.ಗ್ರಾಂ. ಎಲೆಯ ಮುಖಾಂತರ	10 ಕಿ.ಗ್ರಾಂ. ಎಲೆಯ ಮುಖಾಂತರ
ಮಧ್ಯಮೆ	110 ಕಿ.ಗ್ರಾಂ. ಮಣಿಗೆ ಕೊಡುವುದು	27.5 ಕಿ.ಗ್ರಾಂ. ಎಲೆಯ ಮುಖಾಂತರ	27.5 ಕಿ.ಗ್ರಾಂ. ಎಲೆಯ ಮುಖಾಂತರ
ಕಡಿಮೆ	140 ಕಿ.ಗ್ರಾಂ. ಮಣಿಗೆ ಕೊಡುವುದು	35 ಕಿ.ಗ್ರಾಂ. ಎಲೆಯ ಮುಖಾಂತರ	35 ಕಿ.ಗ್ರಾಂ. ಎಲೆಯ ಮುಖಾಂತರ

ಎಲೆಯ ಮುಖಾಂತರ ಸಾರಜನಕ ಕೊಡುವುದರಿಂದ ಈ ಕೆಳಗಿನ ಲಾಭಗಳನ್ನು ಪಡೆಯಬಹುದು ಅವುಗಳಿಂದರೆ :-

- ಶೇಕಡಾ 20–30 ರಷ್ಟು ಸಾರಜನಯುಕ್ತ ಗೊಬ್ಬರ ಉಳಿತಾಯ ಮಾಡಬಹುದು.

- ಯೂರಿಯಾ ಸಿಂಪರಣೆಯನ್ನು ಯಾವುದೇ ತರಹದ ಮಣಿಗೆ ಮಾಡಬಹುದು. ಅಂದರೆ ಕ್ಷಾರ ಮಣಿ, ಏರಿಳಿತ ಇರುವ ಭೂಮಿ, ನೀರು ನಿಲ್ಲುವ ಭೂಮಿ ಮತ್ತು ಕಡಿಮೆ ನೀರು ಇರುವ ಜಮೀನುಗಳಲ್ಲಿ ಇದನ್ನು ಉಪಯೋಗಿಸಬಹುದು.
- ಶೇಕಡಾ 90 ಕ್ಷೀಂತಲೂ ಹೆಚ್ಚು ಗೊಬ್ಬರವನ್ನು ಹಾಕಿದಾಗ ಕೇವಲ ಶೇಕಡಾ 50–60 ರಷ್ಟನ್ನು ಮಾತ್ರ ಕಬ್ಬಿ ತೆಗೆದುಕೊಳ್ಳುತ್ತದೆ.

ಎಲೆಯ ಮುಖಾಂತರ ಗೊಬ್ಬರ ಕೊಡುವಾಗ ಈ ಕೆಳಗಿನ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು.

- ಕಬ್ಬಿಗೆ ಸಾಕಷ್ಟು ಎಲೆಗಳಿರಬೇಕು.
- ಕಬ್ಬಿನ ಎಲೆಗಳು ಶೊತು ಅಥವಾ ಸುಟ್ಟಂತೆ ಆಗದಂತೆ ಮಾಡಲು 2–3 ಸಲ ಎಲೆಯ ಮುಖಾಂತರ ಗೊಬ್ಬರ ಕೊಡಬೇಕು.
- ದ್ರಾವಣದ ಪ್ರಮಾಣ ಸಾಮಾನ್ಯವಾಗಿ ಶೇಕಡಾ 2.5 ಕ್ಷೀಂತಲೂ ಕಡಿಮೆ ಇರಬೇಕು.

ಎಲೆಯ ಮುಖಾಂತರ ಗೊಬ್ಬರ ಕೊಡುವಾಗ ದ್ರಾವಣವನ್ನು ಈ ಕೆಳಗಿನಂತೆ ತಯಾರಿಸಬೇಕು.

ಸಾರಜನಕ ಕೊಡುವ ಪ್ರಮಾಣ	ಬೇಕಾಗುವ ಯೂರಿಯಾ	ಬೇಕಾಗುವ ನೀರಿನ ಪ್ರಮಾಣ (ಲೀಟರ್)
10 ಕಿ.ಗ್ರಾಂ ಸಾರಜನಕ	25.00 ಕಿ.ಗ್ರಾಂ	1000
27.5 ಕಿ.ಗ್ರಾಂ. ಸಾರಜನಕ	62.5 ಕಿ.ಗ್ರಾಂ	1000
35 ಕಿ.ಗ್ರಾಂ. ಸಾರಜನಕ	80.00 ಕಿ.ಗ್ರಾಂ	1000

ಎಲೆಯ ಮುಖಾಂತರ ಗೊಬ್ಬರ ಕೊಟ್ಟಿ ನಂತರ ಬೆಳಿಗೆ ತಪ್ಪದೆ ನೀರು ಹಾಯಿಸಬೇಕು. ಇದರಿಂದ ಹೊಷಕಾಂಶಗಳು ಸರಿಯಾಗಿ ಮತ್ತು ತಕ್ಷಣ ಬೆಳಿಗೆ ಸಿಗುವಂತೆ ಆಗಲು ಸಹಾಯಕವಾಗುತ್ತದೆ.

### ಜ್ಯೇವಿಕ ಗೊಬ್ಬರಗಳು :

ಜ್ಯೇವಿಕ ಗೊಬ್ಬರವನ್ನು ಜೀವಂತ ಕೋಶಗಳಿಂದ ಅಥವಾ ಸೂಕ್ಷ್ಮ ಜೀವಾಣುಗಳಿಂದ ತಯಾರಿಸುತ್ತಾರೆ. ಇಂತಹ ಗೊಬ್ಬರವನ್ನು ಭೂಮಿಗೆ ಕೊಟ್ಟಾಗ ವಾತಾವರಣದಲ್ಲಿರುವ ಸಾರಜನಕವನ್ನು ಭೂಮಿಯಲ್ಲಿರುವ ಸೂಕ್ಷ್ಮಾಣ ಜೀವಿಗಳು ಹಿಡಿದಿಟ್ಟುಕೊಳ್ಳುತ್ತವೆ. ಜ್ಯೇವಿಕ ಗೊಬ್ಬರಗಳು ಮುಖ್ಯವಾಗಿ ಸಾವಯವ ಸಾರಜನಕವನ್ನು ನಿರವಯವ ಗೊಬ್ಬರಗಳಿಗೆ ಕೊಡುವ ಮೂಲವಾಗಿವೆ.

ಬ್ಯಾಕ್ಟೇರಿಯಾಗಳಲ್ಲಿ ಕಡಿಮೆಯೆಂದರೆ 96 ತಳಿಗಳು ಇರುತ್ತವೆ. ಅವುಗಳಲ್ಲಿ ಅಜಟೊಂಬ್ಯಾಕ್ಟರ ಗುಂಪಿಗೆ ಸೇರಿದ ಬ್ಯಾಕ್ಟೇರಿಯಾ ಕೃಷಿಯಲ್ಲಿ ಬಹಳ ಪ್ರಯೋಜನಕಾರಿಯೆಂದು ಗುರುತಿಸಲಾಗಿದೆ. ಕಬ್ಬಿನಲ್ಲಿ ಅಜ್ಞೋಸ್ಪರಿಲಪ್‌ ಮಣ್ಣನಲ್ಲಿ ಇರುವ ಬ್ಯಾಕ್ಟೇರಿಯಾಕ್ಷೀಂತಲೂ ಹೆಚ್ಚು ಉಪಯುಕ್ತ. ಸಸ್ಯ ಬೇರುಗಳಲ್ಲಿ ಜೀವಿಸುವ ಇದು ವಾತಾವರಣದಲ್ಲಿರುವ ಸಾರಜನಕವನ್ನು ಹೆಚ್ಚಿನ ಪ್ರಮಾಣದಲ್ಲಿ ಹಿಡಿದಿಟ್ಟುಕೊಳ್ಳುತ್ತದೆ.

### ಉಪಯೋಗಿಸುವ ಪದ್ಧತಿ :

ಅಜಟೋಬ್ಯಾಕ್ಟರ್ ಅಥವಾ ಅಜ್ಞೋಸ್ಪಿರಲಮ್, ಪಾಕೇಟ್ ರೂಪದಲ್ಲಿ ಸಿಗುತ್ತದೆ. ಒಂದು ಹೆಚ್ಚೇರಿಗೆ 5 ಕೆ.ಗ್ರಾಂ. ಬೇಕಾಗುತ್ತದೆ. ಇದನ್ನು ಎರಡು ಬೇರೆ ಬೇರೆ ಕಂತಿನಲ್ಲಿ ಅಂದರೆ ನಾಟಿ ಮಾಡಿದ 30 ಮತ್ತು 60 ನೇ ದಿವಸದಲ್ಲಿ ಕೊಡಬೇಕಾಗುತ್ತದೆ. ಇದನ್ನು ಭೂಮಿಯ ತುಂಬೆಲ್ಲಾ ಚೆನ್ನಾಗಿ ಒಂದೇ ಸಮನಾಗಿ ಹರಡಲು ಅಂದಾಜು 500 ಕೆ.ಗ್ರಾಂ. ಮುಡಿ ಮಾಡಿದ ತಿಪ್ಪೆಗೊಬ್ಬರದೊಂದಿಗೆ ಬೆರೆಸಿ ಕಬ್ಬಿನ ಬುಡದಲ್ಲಿ ಹಾಕುತ್ತಾರೆ.

ಬ್ಯಾಕ್ಟೇರಿಯಾ ಸರಿಯಾದ ತೇವಾಂಶದಲ್ಲಿ ಬೇಗನೆ ಅಭಿವೃದ್ಧಿಗೊಳ್ಳುತ್ತವೆ. ಅದಕ್ಕಾಗಿ ಇದನ್ನು ಹಾಕಿದ ನಂತರ ಬೆಳೆಗೆ ತಪ್ಪದೆ ನೀರು ಕೊಡಬೇಕು. ಬ್ಯಾಕ್ಟೇರಿಯಾ ಕಲ್ಪರನ್ನು ಸಾಮಾನ್ಯವಾಗಿ 30–32 ಡಿಗ್ರಿ ಸೆಂಟಿಗ್ರೇಡ್ ಉಷ್ಣತೆಯಲ್ಲಿ ಎರಡು ತಿಂಗಳವರೆಗೆ ಇಡಬೇಕು. ನಂತರ ಇಟ್ಟರೆ ಇದರ ಸಂಖ್ಯೆ ಕಡಿಮೆಯಾಗುತ್ತದೆ. ಕಡಿಮೆಯೆಂದರೂ ಬ್ಯಾಕ್ಟೇರಿಯಾಗಳ ಸಂಖ್ಯೆ ಒಂದು ಗ್ರಾಂ. ಗೆ  $10^7$  ರಷ್ಟು ಇರಬೇಕು.

### ಜ್ಯೇವಿಕ ಗೊಬ್ಬರಗಳ ಸಾಮಧ್ಯ : :

ಇದಕ್ಕೆ ಸಂಬಂಧಪಟ್ಟಂತೆ ಒಂದು ಅಧ್ಯಯನವನ್ನು ಕೊಯಿಮುತ್ತಾರಿನ ಕಬ್ಬಿ ತಳಿ ಅಭಿವೃದ್ಧಿ ಸಂಸ್ಥೆಯಲ್ಲಿ ನಡೆಸಲಾಗಿದೆ. ಇದನ್ನು ನಾಲ್ಕು ಬೇರೆ ಬೇರೆ ತರದ ಮಣ್ಣಗಳಲ್ಲಿ ನಾಲ್ಕು ಬೇರೆ ಬೇರೆ ಸ್ಥಳಗಳಲ್ಲಿ ಮತ್ತು ನಾಲ್ಕು ಹಂಗಾಮುಗಳಲ್ಲಿ 1982-84ರಲ್ಲಿ ಸಿ.ಬಿ. 6304 ತಳಿಯ ಮೇಲೆ ಎರಡು ವರದು ವರ್ಷಗಳ ಕಾಲ ನಡೆಸಲಾಯಿತು. ಇದರ ಫಲಿತಾಂಶದ ಪ್ರಕಾರ ಅಜೋಸ್ಪಿರಿಲಮ್ ಮತ್ತು 180 ಕಿ.ಗ್ರಾಂ. ಸಾರಜನಕ (ಪ್ರತಿ ಹೆಕ್ಟೇರಿಗೆ) ಹಾಕಿದಾಗ, 106, 40 ಟನ್ ಇಳುವರಿ ದೊರಕಿತು. ಆದರೆ ಅಜೋಬ್ಯಾಕ್ಟರ್ ಉಪಯೋಗಿಸಿದಲ್ಲಿ ಇಳುವರಿ ಸ್ವಲ್ಪ ಕಡಿಮೆ ಬಂದಿತು.

ಮೇಲಿನ ಫಲಿತಾಂಶದ ಆಧಾರದ ಮೇಲಿಂದ ಮುಂದುವರಿದು 106 ಪ್ರಯೋಗಗಳನ್ನು ತಮಿಳುನಾಡಿನ ಸಕ್ಕರೆ ಕಾಶಾಂನಯ ಕ್ಷೇತ್ರದಲ್ಲಿ ಬರುವ ರ್ಯಾತರ ಜಮೀನುಗಳಲ್ಲಿ ನಡೆಸಲಾಯಿತು. ಇದನ್ನು ಈ ಕೆಳಗೆ ವಿವರಿಸಲಾಗಿದೆ.

### ಜ್ಯೇವಿಕ ಗೊಬ್ಬರಗಳ ಬಳಕೆಯ ಮೇಲೆ ನಡೆಸಿದ ಪ್ರಯೋಗದ ಫಲಿತಾಂಶ :

ಮಣ್ಣನ ಪ್ರಕಾರಗಳು	ಇಳುವರಿ ಹೆಕ್ಟೇರಿಗೆ ಟನ್‌ಗಳಲ್ಲಿ	ಸಕ್ಕರೆ ಅಂಶ (ಪ್ರತಿಶತ) ಹಾಲಿನಲ್ಲಿ
<b>ನೀರು ಬಸಿಯುವ ಕ್ಷೇ ಮಣ್ಣ</b>		
ಅಜೋಸ್ಪಿರಿಲಮ್	148.5	16.50
ಅಜಟೋಬ್ಯಾಕ್ಟರ್	112.0	14.95
ಕಂಟ್ರೋಲ್	131.0	14.60
<b>ಕ್ಷೇ ಲೋಮ್ ಮಣ್ಣ</b>		
ಅಜೋಸ್ಪಿರಿಲಮ್	116.9	17.10
ಅಜಟೋಬ್ಯಾಕ್ಟರ್	110.2	17.05
ಕಂಟ್ರೋಲ್	106.8	15.50
<b>ಮಧ್ಯಮ ಒಣಲೋಮ ಮಣ್ಣ</b>		
ಅಜೋಸ್ಪಿರಿಲಮ್	110.9	16.77
ಅಜಟೋಬ್ಯಾಕ್ಟರ್	120.6	17.37
ಕಂಟ್ರೋಲ್	105.8	15.34
<b>ಲುಸುಕು ಮಣ್ಣ</b>		
ಅಜೋಸ್ಪಿರಿಲಮ್	103.3	17.93
ಅಜಟೋಬ್ಯಾಕ್ಟರ್	105.2	18.18
ಕಂಟ್ರೋಲ್	99.0	16.92

ವಿಶೇಷ ಸೂಚನೆ : ಜ್ಯೇವಿಕ ಗೊಬ್ಬರಗಳನ್ನು ಶೇಕಡಾ 75 ರಷ್ಟು ಶಿಫಾರಸ್ಸು ಮಾಡಿದ ಸಾರಜನಕ ಗೊಬ್ಬರದೊಂದಿಗೆ ಹಾಕಲಾಗಿದೆ ಮತ್ತು ಕಂಟ್ರೋಲ್ ಪ್ಲಾಟುಗಳಿಗೆ ಪೊಣಾ ಶಿಫಾರಸ್ಸು ಮಾಡಿದ ಸಾರಜನಕವನ್ನು ಕೊಡಲಾಗಿದೆ.

ಈ ಮೇಲಿನ ಕೋಷ್ಟಕದ ಸಾರಾಂಶವೇನೆಂದರೆ :

- ನೀರು ಬಸಿಯುವ ಕ್ಷೇ ಮಣ್ಣಗಳಲ್ಲಿ ಅಂದರೆ ಸಾಕಷ್ಟು ತೇವಾಂಶವಿರುವ ಮಣ್ಣನಲ್ಲಿ ಅಜೋಸ್ಪಿರಿಲಮ್ ಅತ್ಯುತ್ತಮ.
- ಮಧ್ಯಮ ಒಣ ಲೋಮ ಮತ್ತು ಲುಸುಕು ಮಣ್ಣಗಳಲ್ಲಿ ಅಜಟೋಬ್ಯಾಕ್ಟರ್ ಉತ್ತಮ.

3. ಎಲ್ಲ ತರಹದ ಮಣ್ಣಗಳಲ್ಲಿ ಜೈವಿಕ ಗೊಬ್ಬರ ಉಪಯೋಗಿಸಿದಾಗ ಕಬ್ಬಿನ ಹಾಲಿನಲ್ಲಿ ಸಕ್ಕರೆ ಅಂತ ಗಣನೀಯವಾಗಿ ಹೆಚ್ಚಾಗಿರುವುದು ಕಂಡು ಬಂದಿದೆ.

4. ಕಬ್ಬಿನ ಹಾಲಿನ ಗುಣಮಟ್ಟಕ್ಕೆ ಸಂಬಂಧಿಸಿದಂತೆ, ಉಸುಕು ಮಣ್ಣಗಳನ್ನು ಹೊರತುಪಡಿಸಿ ಇನ್ನುಳಿದ ಮಣ್ಣಗಳಲ್ಲಿ ಗುಣಮಟ್ಟ ಸುಧಾರಿಸಿರುವುದು ಕಂಡು ಬಂದಿದೆ.

**ಅಧಿಕ ಲಾಭದ ಪ್ರಮಾಣ :**

ತಮಿಳುನಾಡಿನಲ್ಲಿ ನಡೆಸಿದ ಪ್ರಯೋಗದ ಪ್ರಕಾರ ಶೇಕಡಾ 25 ರಪ್ಪು (ಅಂದರೆ 55 ರಿಂದ 70 ಕೆ.ಗ್ರಾ. ಹೆಚ್ಚೇರಿಗೆ) ಸಾರಜನಕ ಗೊಬ್ಬರ ಉಳಿಸುತ್ತದೆ. ಅದಕ್ಕಾಗಿ ಘಲವತ್ತತೆ ಇರುವ ಭೂಮಿಗೆ ಕೇವಲ 180 ಕೆ.ಗ್ರಾ. ಸಾರಜನಕ (ಹೆಚ್ಚೇರಿಗೆ) ಜೈವಿಕ ಗೊಬ್ಬರದೊಂದಿಗೆ ಹಾಕಿದರೆ ಸಾಕು. ಉಸುಕು ಮತ್ತು ಉಸುಕು ಮಿಶ್ರಿತ ಲೋಮ ಮಣ್ಣಗಳಿಗೆ 220 ಕೆ.ಗ್ರಾ. ನಿರಯವ ಸಾರಜನಕ (ಹೆಚ್ಚೇರಿಗೆ) ಜೈವಿಕ ಗೊಬ್ಬರದೊಂದಿಗೆ ಹಾಕಬೇಕು. ನಿರಯವ ಸಾರಜನಕ ಉಳಿಸುವುದರ ಜೊತೆಗೆ ಕಬ್ಬಿನ ಇಳಿವರಿಯನ್ನು 10 ಟನ್‌ಗಳವರೆಗೆ (ಹೆಚ್ಚೇರಿಗೆ) ಹೆಚ್ಚಿಸಬಹುದು. ಆದ್ದರಿಂದ ಹೆಚ್ಚೇರಿಗೆ ರೂ. 6000.00 ನಿವ್ವಳ ಲಾಭವನ್ನು ಹೆಚ್ಚಿಸಿದಂತಾಗುವುದು.

**ರಂಜಕ ಗೊಬ್ಬರ ಕೊಡುವುದು :**

ಮಣ್ಣನಲ್ಲಿ ಗೊಬ್ಬರದ ಪ್ರತಿಕ್ರಿಯೆ : ಮಣ್ಣಿಗೆ ರಂಜಕ ಅಂದರೆ ಸೂಪರ ಫಾಸ್ಟ್‌ಟೆಟ್ ಕೊಟ್ಟಾಗ ತಕ್ಕಣ ನೀರಿನಲ್ಲಿ ಕರಿ ಕ್ಯಾಲ್ಸಿಯಂ ಅಲ್ಯೂಮಿನಿಯಂ, ಅಯರಾನ್, ಮಾರ್ಗಾಂಗನೀಸ್, ಮುಂತಾದವುಗಳನ್ನು ಬಿಡುಗಡೆ ಮಾಡುತ್ತದೆ. ಈ ರೀತಿಯ ಕ್ರಿಯೆಗಳು ತಕ್ಕಣ ಗೊಬ್ಬರ ಹಾಕಿದ ಸ್ಥಳದ ಸಮೀಪದಲ್ಲಿ ಜರುಗುತ್ತವೆ.

ನಮ್ಮ ದೇಶದ ಪಂಜಾಬ ರಾಜ್ಯದಲ್ಲಿ ನಡೆಸಿದ ಅಧ್ಯಯನದ ಪ್ರಕಾರ ಭೂಮಿಗೆ ಹಾಕಿದ ರಂಜಕ ಗೊಬ್ಬರವು ಕೇವಲ ಒಂದೇ ದಿನದಲ್ಲಿ ಬೆಳೆಗಳಿಗೆ ಸಿಗುವಂತೆ ಆಗುತ್ತದೆ. ಅಮೇರಿಕಾ ಮತ್ತು ಭಾರತದಲ್ಲಿ ನಡೆಸಿದ ಪ್ರಯೋಗಗಳ ಪ್ರಕಾರ ಮಣ್ಣನಲ್ಲಿ ಆದ ಪ್ರತಿಕ್ರಿಯೆಯಿಂದ ಮೋಷಕಾಂಶಗಳು ನೇರವಾಗಿ ಬೆಳೆಗಳಿಗೆ ದೊರಕುವುದಿಲ್ಲ.

**ರಂಜಕ ಕೊಡುವ ಪ್ರಮಾಣ :**

ಭಾರತದಲ್ಲಿ ಮತ್ತು ಇತರ ದೇಶಗಳಲ್ಲಿ ನಡೆಸಿದ ಅಧ್ಯಯನದ ಪ್ರಕಾರ, ರಂಜಕ ಗೊಬ್ಬರದ ಪ್ರಮಾಣವು ಹೆಚ್ಚೇರಿಗೆ 50 ರಿಂದ 100 ಕೆ.ಗ್ರಾ. ನೀಡಿದಲ್ಲಿ ಉತ್ತಮ ಇಳಿವರಿ ಮತ್ತು ಕಬ್ಬಿನ ಹಾಲು ಪಡೆಯಬಹುದು. ಗೊಬ್ಬರದ ಪ್ರಮಾಣವು ಮಣ್ಣನಲ್ಲಿಯ ರಂಜಕದ ಮಟ್ಟ, ಮಣ್ಣನ ರಸಸಾರ ಮತ್ತು ಬೇರೆ ಮೋಷಕಾಂಶಗಳ ಮಟ್ಟದ ಆಧಾರದ ಮೇಲೆ ನಿರ್ದಾರವಾಗುತ್ತದೆ. ಅದಕ್ಕಾಗಿ ಭೂಮಿಯಲ್ಲಿಯ ಮೋಷಕಾಂಶಗಳ ಆಧಾರದ ಮೇಲಿಂದ ರಂಜಕ ಶಿಫಾರಸ್ಸು ಮಾಡಲು ಮಣ್ಣ ಪರೀಕ್ಷೆ ಮಾಡಬೇಕಾಗುತ್ತದೆ.

**ರಂಜಕ ಕೊಡುವ ವೇಳೆ :**

ರಂಜಕವು ಹೆಚ್ಚು ತಟಸ್ಥವಿರುತ್ತದೆ ಮತ್ತು ಇದರ ಅವಶ್ಯಕತೆ ಬೇರುಗಳಿಗೆ ಹೆಚ್ಚು ಇರುತ್ತದೆ. ಇದು ಬೇರು ಬೆಳವಣಿಗೆ ಮತ್ತು ಮರಿಗಳ ಅಭಿವೃದ್ಧಿಗೆ ಬೇಕಾಗುತ್ತದೆ. ರಂಜಕವು ಮಣ್ಣನಲ್ಲಿ ಗಟ್ಟಿಯಾಗಿರುವುದರಿಂದ ಇದು ಹಾಳಾಗುವುದು ಬಹಳ ಕಡಿಮೆ. ಇದನ್ನು ಒಂದೇ ಸಲ ಕೊಡಬೇಕಾಗುತ್ತದೆ. ಆದರೆ ನಾಟಿ ಮಾಡುವುದಕ್ಕಿಂತ ಮೂವರ್ದಲ್ಲಿ ಅಧಿಕಾ ಕಂಡಕಗಳು (ಮರಿಗಳು) ಬೆಳೆಯುವಾಗ ಇದನ್ನು ಭೂಮಿಗೆ ಹಾಕಬೇಕು. ಕುಳಿ ಬೆಳೆಯಲ್ಲಿ ಇದನ್ನು ಕುಳಿ ಕತ್ತರಿಸಿದ ನಂತರ ಮತ್ತು ರೆಂಟೆ ಹೊಡೆದ ನಂತರ ಹಾಕಬೇಕು.

**ರಂಜಕ ಗೊಬ್ಬರದ ವಿಧಗಳು :**

ರಂಜಕ ಗೊಬ್ಬರದ ಬೆಲೆ ಹೆಚ್ಚಿತ್ತಿರುವುದನ್ನು ಗಮನದಲ್ಲಿಟ್ಟುಕೊಂಡು ಇಂತಹ ಗೊಬ್ಬರದ ಆಯ್ದುಯನ್ನು ಲಾಭದಾಯಕವಾಗಿ ರೀತಿಯಲ್ಲಿ ಮಾಡಬೇಕು. ಅದಕ್ಕಾಗಿ ಹೆಚ್ಚಾಗಿ ರಾಕ್ ಫಾಸ್ಟ್‌ಟೆಟ್ ಗೊಬ್ಬರವನ್ನು ಸಾವಯವ ಗೊಬ್ಬರದ ಜೊತೆಗೆ ಬೆರೆಸಿ ಹಾಪುವುದು ಬಹಳ ಉತ್ತಮ. ಪ್ರೇಸಮದ್ದ ಕೂಡಾ ಮತ್ತೊಂದು ಒಳ್ಳೆಯ ರಂಜಕ ಗೊಬ್ಬರದ ವಿಧವಾಗಿದ್ದ ರಂಜಕ ಗೊಬ್ಬರದ ಕಂತನ್ನು (ಪ್ರಮಾಣವನ್ನು) ಕಡಿಮೆ ಮಾಡಲು ಸಹಾಯಕಾರಿಯಾಗಿದೆ.

**ಮೂಕ್ತಾ ಇಗಳ ಸಹಾಯದಿಂದ ರಂಜಕ ಉಪಯೋಗದ ಸಾಮರ್ಥ್ಯ ಹೆಚ್ಚಿಸುವುದು :**

ರಂಜಕ ಕರಿಸುವ ಮೂಕ್ತಾ ಇ ಜೀವಿಗಳಿಂದರೆ ಬ್ಯಾಕ್ಟೇರಿಯಾ, ಫಂಗಸ್ ಮತ್ತು ಆಕ್ಸಿನೋಮ್ಯಾಸಿಟಸ್, ಇವುಗಳ ಕರಗಲಾರದಂತಹ ನಿರವಯವ ರಂಜಕವನ್ನು ಕರಗುವಂತೆ ಮಾಡುತ್ತವೆ. ಈ ಮೂಕ್ತಾ ಇ ಜೀವಿಗಳು ರಾಕ್ ಫಾಸ್ಟ್‌ಟೋ ಕರಿಸುವುದರಲ್ಲಿ ಮತ್ತು ರಾಸಾಯನಿಕವಾಗಿ ಮಣಿನಲ್ಲಿಯ ರಂಜಕ ಗಟ್ಟಿ ಮಾಡಲು ಸಹಾಯಕವಿರುತ್ತವೆಂದು ವರದಿ ಮಾಡಿದ್ದಾರೆ. ಕಿಣ್ಣಿಗಳ ಕಾರ್ಯಾಚರಣವಟಿಕೆಗಳಿಂದ ರಂಜಕ ಗೊಬ್ಬರವನ್ನು ಕರಿಸುತ್ತವೆ. ಕಬ್ಬಿನಲ್ಲಿ ರಂಜಕ ಕರಿಸಲು ಮೂಕ್ತಾ ಇ ಜೀವಿಗಳ ಉಪಯೋಗದ ಮೇಲೆ ನಡೆಸಿರುವ ಅಧ್ಯಯನಗಳು ಬಹಳ ಕಡಿಮೆ. ಪೂನಾದ ಕಬ್ಬಿ ಸಂಶೋಧನಾ ಸಂಸ್ಥೆ ಮತ್ತು ಬಿಹಾರದಲ್ಲಿ ನಡೆಸಿದ ಒಂದು ಅಧ್ಯಯನದಲ್ಲಿ ಫಾಸೋಬ್ಯಾಕ್ಟೇರಿಯಾದಿಂದ ಉಪಯುಕ್ತತೆ ಬಗ್ಗೆ ವರದಿ ಮಾಡಿದ್ದಾರೆ. ಮಹಾರಾಷ್ಟ್ರದ ವಸಂತದಾದಾ ಸಕ್ಕರೆ ಸಂಸ್ಥೆಯು (ವಿ.ಎಸ್.ಆರ್) ಪುಣೆಯಲ್ಲಿ ನಡೆಸಿದ ಅಧ್ಯಯನವು ಕೂಡಾ ಇದರ ಉಪಯುಕ್ತತೆಯ ಬಗ್ಗೆ ಹೇಳಿದೆ. ಅದಕ್ಕಾಗಿ ರಾಕ್‌ಫಾಸ್ಟ್‌ಟೋ ಕರಿಸುವ ಮೂಕ್ತಾ ಇಗಳಿಂದ ಹೆಚ್ಚು ಬೆಲೆಯಿರುವ ರಂಜಕ ಗೊಬ್ಬರದ ಉಪಯೋಗ ಕಡಿಮೆ ಮಾಡಬಹುದು.

**ಎಲೆಯ ಮುಖಾಂತರ :**

ಅನೇಕ ಕಡೆಗಳಲ್ಲಿ ಹೆಚ್ಚು ಪ್ರಮಾಣದಲ್ಲಿ ಮತ್ತು ತಡಮಾಡಿ ಸಾರಜನಕಯುಕ್ತ ಗೊಬ್ಬರಗಳನ್ನು ಸರಿಯಾದ ಪ್ರಮಾಣದ ರಂಜಕದೊಂದಿಗೆ ಕೊಡದೆ ಇರುವುದರಿಂದ ಕಬ್ಬಿನ ಹಾಲಿನಲ್ಲಿ ಸಾರಜನಕ ಮತ್ತು ಮೊಟ್ಟೊಳ್ಳೆ ಶೇಖರಣೆಯಾಗುತ್ತದೆ. ಇದರಿಂದಾಗಿ ಸಕ್ಕರೆ ಅಂಶ ಕಡಿಮೆಯಾಗುವುದು ಕಂಡು ಬಂದಿದೆ. ತಮಿಳುನಾಡಿನ ಕೋತಾರಿ ಶುಗರ್, ಕಟ್ಟಿರ ಮತ್ತು ಈಬಿಡಿ ಪ್ರ್ಯಾರಿ, ನೆಲ್ಲಿಕುಪ್ಪಮ್ಮೆಗಳಲ್ಲಿ ಮತ್ತು ಕನಾಟಿಕದ ಶೀರಗ್ಗಾ ಶುಗರ್ಸನಲ್ಲಿ ನಡೆಸಿದ ಪ್ರಯೋಗಗಳು ರಂಜಕ ಮತ್ತು ಸಾರಜನಕ ಪ್ರಮಾಣವನ್ನು ಮತ್ತು ಮೊಟ್ಟೊಳ್ಳೆ ಮತ್ತು ರಂಜಕದ ಪ್ರಮಾಣವನ್ನು ಕಡಿಮೆ ಮಾಡುವುದರಿಂದ ಕಬ್ಬಿನ ಹಾಲಿನ ಗುಣಮಟ್ಟ ಮತ್ತು ಸಕ್ಕರೆ ಅಂಶ ಹೆಚ್ಚಾಗುವುದು ಎಂದು ತೋರಿಸಿದೆ. ಅದಕ್ಕಾಗಿ ಎಲೆಯ ಮುಖಾಂತರ ರಂಜಕ ಕೊಟ್ಟಿ ಹೆಚ್ಚು ಹೆಚ್ಚು ಸಕ್ಕರೆ ಅಂಶ ಪಡೆಯಬಹುದಾಗಿದೆ.

**ಕಬ್ಬಿನ ಬೆಳೆಯಲ್ಲಿ ರಂಜಕದ ಪರಿಣಾಮವೇನೇಂದರೆ :**

1. ಬೇರುಗಳ ಅಭಿವೃದ್ಧಿಗೆ ಸಹಾಯ ಮಾಡುತ್ತದೆ.
  2. ಮರಿಯೊಡೆಯುವಿಕೆಯನ್ನು ಹೆಚ್ಚಿಸುತ್ತದೆ.
  3. ಅಂತ್ಯದಲ್ಲಿ ಮಾಗುವಿಕೆಯನ್ನು ಶೀಘ್ರಗೊಳಿಸುವುದು.
  4. ಸಕ್ಕರೆ ಸಂಗ್ರಹವಾಗಲು ಉತ್ತೇಜನ ಕೊಡುವುದು ಮತ್ತು
  5. ಮಿಲ್ಲಿನ ಅರೆಯವ ಶ್ರೀಯಲ್ಲಿ ಕಬ್ಬಿನ ರಸ ಸ್ವಷ್ಟಿತೆಯಾಗಲು ಸಹಾಯಕವಾಗುವುದು ರಂಜಕ ಗೊಬ್ಬರದ ಯೋಗ್ಯತೆಯನ್ನು ಸಾಮಾನ್ಯವಾಗಿ ಅದರಲ್ಲಿರುವ ನೀರಿನಲ್ಲಿ ಕರಗುವುದರ ಮೇಲೆ ನಿರ್ದಾರಿಸಬಹುದು.
- ರಂಜಕ ಸ್ಥಿರೀಕರಣದ ಸಮಸ್ಯೆಯನ್ನು ಈ ಕೆಳಗೆ ವಿವರಿಸಿದಂತೆ ದೂರವಿಡಬಹುದು.
1. ಕಬ್ಬಿ ಹಪ್ಪುವ ವೇಳೆಯಲ್ಲಿ ಬೇರಿನ ಸಮೀಪದಲ್ಲಿ ಬರುವಂತೆ ಗೊಬ್ಬರವನ್ನು ಸ್ಥಳೀಕರಿಸಿ ಹಾಕುವುದರಿಂದ.
  2. ಹೆಳಕುಗಳನ್ನು ಬಳಕೆ ಮಾಡುವುದರಿಂದ ರಂಜಕವು ಅಭಿವೃದ್ಧಿ ಹೊಂದುತ್ತಿರುವ ಬೇರಿನ ವ್ಯೂಹಕ್ಕೆ ಸಮೀಪದಲ್ಲಿ ಭೂಮಿಯಲ್ಲಿ ಸಾವಧಾನವಾಗಿ ಬಿಡುಗಡೆ ಮಾಡಲ್ಪಡುವುದು.

**ಮೊಟ್ಟೊಳ್ಳೆ :**

ಈ ಧಾತುವಿನ ಕೊರತೆಯಿಂದಾಗಿ ಕಬ್ಬಿನ ಎಲೆಗಳ ತುದಿಗಳು ಒಣಿಗಿದಂತೆ ಮತ್ತು ಮಟ್ಟಂತೆ ತೋರುವವು. ಈ ಧಾತುವು ಕಬ್ಬಿನ ಗುಣಮಟ್ಟದ ಮೇಲೆ ಪರಿಣಾಮ ಮಾಡುವದು ಮತ್ತು ಬೆಳೆಯ ಸಾಮಾನ್ಯ ಬೆಳವಣಿಗೆಯ ಮೇಲೆ ಬಹಳ ಪರಿಣಾಮ ಬೇರುವುದು. ಮೊಟ್ಟೊಳ್ಳೆ ಮೊಷಕಾಂಶವು ರೋಗವನ್ನು ತಡೆದುಕೊಳ್ಳಲುವುದರಲ್ಲಿ ಬಾಗಿ ಬೀಳದಂತೆ ಮಾಡುವಲ್ಲಿ, ಹಿಷ್ಟುಗಳನ್ನು ಉತ್ಪಾದಿಸುವಲ್ಲಿ ಮತ್ತು ಸಕ್ಕರೆಯ

ಸಾಗಾಟದಲ್ಲಿ ಮುಖ್ಯ ಪಾತ್ರ ವಹಿಸುವುದು. ಭೂಮಿಯಲ್ಲಿ ಮೋಟಾರ್ ಮೋಷಕಾಂಶವು ಹೆಚ್ಚಿನ ಪ್ರಮಾಣದಲ್ಲಿರುತ್ತಿದ್ದರೂ ಈಡಾ ಸಸಿಗಳಿಗೆ ದೊರೆಯುವುದು ಬಹಳ ಅಲ್ಪ ಪ್ರಮಾಣದಲ್ಲಿ ಮಾತ್ರ.

ದ್ಯುತಿ ವಿಶೇಷಣ ಕ್ರಿಯೆಯಲ್ಲಿ ಮೋಟಾರ್ ಮೋಷಕಾಂಶದ ಪಾತ್ರ ಬಹಳ ಮುಖ್ಯವಾಗಿದೆ. ಇದು ಬೇರೆ ಮೋಷಕಾಂಶಗಳನ್ನು ತೆಗೆದುಕೊಳ್ಳಲು ಸಹಾಯ ಮಾಡುತ್ತದೆ. ಇದು ಕಡಿಮೆಯಾದರೆ ಬೆಳೆಗಳು ರೋಗ ಬಾಧೆಗಳಿಗೆ ತುತ್ತಾಗುತ್ತದೆ.

ನಮ್ಮ ದೇಶದಲ್ಲಿ ನಡೆಸಿದ ಸಮೀಕ್ಷೆ ಪ್ರಕಾರ ಬೆಳೆಗಳು ಹೆಚ್ಚಾಗಿ ಮೊದಲು ಬೆಳೆಯುವ ಹಂತದಲ್ಲಿ ಇದನ್ನು ತೆಗೆದುಕೊಳ್ಳಲಾಗುವುದಿಲ್ಲವೆಂದು ತಿಳಿದು ಬಂದಿದೆ. ಸಾಮಾನ್ಯವಾಗಿ ಮೋಟಾರ್ ಹಾಕುವುದರಿಂದ ಮರಿಗಳು ಹುಟ್ಟಲು, ಕಬ್ಬಿನ ಸಂಖ್ಯೆಯು ಹೆಚ್ಚಿಲು ಮತ್ತು ಇಂಜಿನ್ ಹೆಚ್ಚಿಲು ಸಾಧ್ಯವಾಗುವುದೆಂದು ವರದಿಯಾಗಿದೆ. ಇದಲ್ಲದೆ ಕಬ್ಬಿನಲ್ಲಿ ಹಾಲಿನ ಗುಣಮಟ್ಟ, ಸಕ್ಕರೆ ಅಂಶ ಮತ್ತು ಸಕ್ಕರೆ ಇಂಜಿನ್ ಮರಿಗಳ ಮಾರ್ಪಾರಿಸುವುದರ ಜೊತೆಗೆ ಕಬ್ಬಿನಲ್ಲಿ ಸಿಪ್ಪೆಯ ಪ್ರಮಾಣ ಕಡಿಮೆಯಾಗುವುದೆಂದು ಕಂಡು ಬಂದಿದೆ.

ಮಣಿನಲ್ಲಿ ಮೋಟಾರ್ ಲಭ್ಯವಾಗುವಿಕೆ :

ಮಣಿನಲ್ಲಿ ಲಭ್ಯವಾಗುವ ಮೋಟಾರ್ ಮೋಷಕಾಂಶವನ್ನು ಮೂರು ಭಾಗಗಳನ್ನಾಗಿ ವಿಂಗಡಿಸಲಾಗಿದೆ. ಅವುಗಳಿಂದರೆ –

1. ಸಿಗರೆ ಇರುವ ರೂಪದಲ್ಲಿ.
2. ಸಾವಕಾಶವಾಗಿ ಸಿಗುವ ರೂಪದಲ್ಲಿ ಮತ್ತು
3. ತಕ್ಷಣ ಸಿಗುವ ರೂಪದಲ್ಲಿ.

ಹೆಚ್ಚಾಗಿ ಮಣಿಗಳಲ್ಲಿ ಶೇಕಡಾ 90–98 ರಷ್ಟು ಮೋಟಾರ್ ಸಿಗರೆ ಇರುವ ರೂಪದಲ್ಲಿರುತ್ತದೆ. ಶೇಕಡಾ 1 ರಿಂದ 2 ರಷ್ಟು ಮಾತ್ರ ತಕ್ಷಣ ಸಿಗುವ ರೂಪದಲ್ಲಿ ಇರುತ್ತದೆ. ಇವುಗಳಲ್ಲಿ ತಕ್ಷಣ ಸಿಗುವ ಮೋಟಾರ್ ದ ಪಾತ್ರ ಬಹಳ ಮುಖ್ಯವಾಗಿದೆ. ಇದು ಮಣಿನಲ್ಲಿ ಎರಡು ವಿಧದಲ್ಲಿರುತ್ತದೆ. 1. ಮಣಿನ ದ್ರಾವಣದಲ್ಲಿರುವ ಮೋಟಾರ್ ಮತ್ತು 2. ಮಣಿನ ಮೇಲ್ಪದರದಲ್ಲಿ ಸಿಗುವ ಮೋಟಾರ್. ಅಂದಾಜು ಶೇಕಡಾ 90 ರಷ್ಟು ಬದಲಾವಣೆ ರೂಪದಲ್ಲಿ ಸಿಗುತ್ತದೆ. ಮಣಿನ ದ್ರಾವಣದಲ್ಲಿ ಇರುವ ಮೋಟಾರ್ ತಕ್ಷಣ ಬೆಳೆಗಳಿಂದ ತೆಗೆದುಕೊಳ್ಳಲ್ಪಡುತ್ತದೆ.

ನಮ್ಮ ದೇಶದಲ್ಲಿಯ ಮಣಿಗಳು ಹೆಚ್ಚು ಅಥವಾ ಮಧ್ಯಮ ಮೋಟಾರ್ ಯುಕ್ತ ಇರುತ್ತದೆ. ಆದರೂ ಹಾಕಿದ ಮೋಟಾರ್ ಎಲ್ಲವೂ ಬೆಳೆಗಳಿಗೆ ದೊರಕುವುದಿಲ್ಲ. ಮಣಿನ ಪದರುಗಳಲ್ಲಿ ಸ್ಪಳ್ಪ ಪ್ರಮಾಣ ಶೇಖರಣೆಯಾಗಿರುತ್ತದೆ. ಜೇಡಿ ಮಣಿ ಹೆಚ್ಚು ಮೋಟಾರ್ ಹಿಡಿದಿಟ್ಟುಕೊಳ್ಳುತ್ತದೆ.

ಮೋಟಾರ್ ಶೀಯಂ ಮೋಷಕಾಂಶದಿಂದ ಕಬ್ಬಿನ ಬೆಳೆಯಲ್ಲಿ ಪ್ರತಿಕ್ರಿಯೆ :

247 ಟನ್ನ ಕಬ್ಬಿ ಉತ್ಪಾದಿಸಬೇಕಾದರೆ 680 ಕಿ.ಗ್ರಾಂ. (ಹೆಕ್ಟೇರಿಗೆ) ಮೋಟಾರ್ ಬೇಕಾಗುತ್ತದೆಂದು ವರದಿಯಾಗಿದೆ. ಕಬ್ಬಿಗೆ ಮೋಟಾರ್ ಗೊಬ್ಬರವು ಸಾರಜನಕ ಗೊಬ್ಬರದ ಎರಡು ಪಟ್ಟು ಮತ್ತು ರಂಜಕ ಗೊಬ್ಬರದ ಮೂರು ಪಟ್ಟು ಬೆಳೆಗಾಗುತ್ತದೆ. ಕೆಂಪು ಮತ್ತು ಕಪ್ಪು ಮಣಿಗಳಲ್ಲಿ ಮೋಟಾರ್ ಶೀಯಂ ಮೋಷಕಾಂಶದ ಪರಿಣಾಮ ಕಬ್ಬಿ ಬೆಳೆಯವಲ್ಲಿ ಅಧಿಕವಾಗಿದೆ ಎಂದು ತಿಳಿದು ಬಂದಿದೆ.

ಇಂಜಿನ್ ವರಿಯಲ್ಲಿ ಮೋಟಾರ್ ಗೊಬ್ಬರದ ಪ್ರಭಾವ ಒಂದು ಕಿ.ಗ್ರಾಂ. ಮೋಟಾರ್ ಶೀಯಂ ಮೋಷಕಾಂಶಕ್ಕೆ 9 ರಿಂದ 125 ಕಿ.ಗ್ರಾಂ. ಕಬ್ಬಿ ಬೆಳೆಯವುದೆಂದು ತಿಳಿದು ಬಂದಿದೆ. ಕಬ್ಬಿನ ಬೆಳೆಗೆ ಮೋಟಾರ್ ಕೊಡುವುದು ಅವಶ್ಯಕವಿದೆ. ಯಾಕೆಂದರೆ ಹೆಚ್ಚಿನ ಪ್ರಮಾಣದಲ್ಲಿ ಹಾಕಿದ ಸಾರಜನಕದೊಂದಿಗೆ ಹೊಂದಾಣಿಕೆಯಾಗಲು ಇದು ಬೇಕಾಗುತ್ತದೆ. ಕಬ್ಬಿನ ಬೆಳೆವಣಿಗೆಯಲ್ಲಿ ಮೋಟಾರ್ ಕೊಡುವುದರಿಂದ ಅಷ್ಟೋಂದು ಸುಧಾರಣೆ ಕಂಡು ಬರದಿದ್ದರೂ, ಸಕ್ಕರೆ ಅಂಶವನ್ನು ಸುಧಾರಿಸುತ್ತದೆಂದು ತಿಳಿದು ಬಂದಿದೆ.

ಮೋಟಾರ್ ಕೊಡುವ ಕಂಡು ಮತ್ತು ಸಮಯ :

ಕಬ್ಬಿ ಹೆಚ್ಚು ಮೋಟಾರ್ ತೆಗೆದುಕೊಳ್ಳುತ್ತಿದ್ದರೂ ಈಡಾ, ಕಬ್ಬಿ ತೆಗೆದುಕೊಳ್ಳುವಷ್ಟು ಮೋಟಾರ್ ಹಾಕುವ ಅವಶ್ಯಕತೆ ಇಲ್ಲ. ಏಕೆಂದರೆ ಪ್ರತಿಯೊಂದು ತರಹದ ಮಣಿ ಬೆಳೆಗಳಿಗೆ ಸ್ಪಳ್ಪ ಮಟ್ಟಿಗೆ ಮೋಟಾರ್ ವನ್ನು ಬದಗಿಸುವ

ಸಾಮರ್ಥ್ಯ ಹೊಂದಿರುತ್ತದೆ. ಅದಕ್ಕಾಗಿ ಬೇಕಾದ ಸ್ವಲ್ಪ ಪ್ರಮಾಣದ ಗೊಬ್ಬರ (ಮೊಟ್ಟೊಳ್ಳ) ಕೊಟ್ಟರೆ ಸಾಕು. ಮೊಟ್ಟೊಳ್ಳ ಕೊಡುವ ಪ್ರಮಾಣ 100 ಕೆ.ಗ್ರಾಂ. ದಿಂದ 200 ಕೆ.ಗ್ರಾಂ. (ಹೆಚ್ಚೇರಿಗೆ) ಮೊಟ್ಟೊಳ್ಳ ಬೇಕಾಗುವ ಪ್ರಮಾಣವನ್ನು ಮಣ್ಣಿನಲ್ಲಿ ಸಿಗುವ ಮೊಟ್ಟೊಳ್ಳ ಪ್ರಮಾಣದ ಆಧಾರದ ಮೇಲಿಂದ ನಿರ್ದರ್ಶಿಸಲಾಗುತ್ತದೆ.

ಕಬ್ಬಿ ಅತಿ ವೇಗವಾಗಿ ಬೆಳೆಯುವ ಸಮಯದಲ್ಲಿ ಅಂದರೆ ಕಬ್ಬಿ ನಾಲ್ಕು ತಿಂಗಳ ಅವಧಿಯಲ್ಲಿದ್ದಾಗ ಮೊಟ್ಟೊಳ್ಳ ಹೀರಿಕೊಳ್ಳುವುದು ಹೆಚ್ಚಿರುತ್ತದೆ. ಈ ವೇಳೆಯಲ್ಲಿ ಶೇಕಡಾ 85 ರಷ್ಟು ಮೊಟ್ಟೊಳ್ಳ ಕಬ್ಬಿನಿಂದ ತೆಗೆದುಕೊಳ್ಳಲ್ಪಡುತ್ತದೆ. ಅದಕ್ಕಾಗಿ ಮೊಟ್ಟೊಳ್ಳ ಗೊಬ್ಬರವನ್ನು ಸೂಕ್ತ ಸಮಯದಲ್ಲಿ ಕೊಡಬೇಕು. ಮೊಟ್ಟೊಳ್ಳ ಗೊಬ್ಬರವನ್ನು ಸಾರಜನಕದೊಂದಿಗೆ ಎರಡು ಕಂತುಗಳಲ್ಲಿ ಕೊಡಬಹುದು. ಮೊದಲನೇ ಕಂತನ್ನು ಕಬ್ಬಿ 45 ದಿವಸಗಳಷ್ಟು ವಯಸ್ಸಾದಾಗ ಮತ್ತು ಎರಡನೇ ಕಂತನ್ನು ಕಬ್ಬಿ 90 ದಿವಸಗಳಷ್ಟು ವಯಸ್ಸಾದಾಗ ಕೊಡಬೇಕು ಅಥವಾ ಇದನ್ನು ಎರಡು ಕಂತುಗಳಲ್ಲಿ ಕೊಡಬಹುದು. ಒಂದು ಪ್ರಾಘರ್ಮಿಕ ಕಂತು ಕಬ್ಬಿ ನಾಟಿ ಮಾಡುವಾಗ, ಮತ್ತೊಂದು ಕಬ್ಬಿ 45 ದಿವಸಗಳಲ್ಲಿದ್ದಾಗ, ಮೊಟ್ಟೊಳ್ಳ ಮೋಷಕಾಂಶವನ್ನು ಶಿಫಾರಸ್ಸು ಮಾಡಿದ ಪ್ರಮಾಣಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಕೊಡುವುದರಿಂದ ನೀರಿನ ಭ್ರಮಕ್ಕೆಯನ್ನು ಹೋಗಲಾಡಿಸಬಹುದು. ಕಬಿಗೆ ನೀರಿನ ಕೊರತೆ ಉಂಟಾದರೆ 30 ದಿವಸಗಳ ಅಂತರದಲ್ಲಿ ಎಲೆಯ ಮುಖಾಂತರ ಶೇಕಡಾ 2.5 ಸಾರಜನಕ ಮತ್ತು ಶೇಕಡಾ 2.5 ಮೊಟ್ಟೊಳ್ಳ ದ್ರಾವಣವನ್ನು ಕೊಡಬೇಕು. ತಡಮಾಡಿ ನೀರಿನ ಬವಣ ಉಂಟಾದರೆ ಮಣ್ಣಿಗೆ ಮೊಟ್ಟೊಳ್ಳ ಗೊಬ್ಬರವನ್ನು ಹೆಚ್ಚೇರಿಗೆ 100 ಕೆ.ಗ್ರಾಂ. ಕೊಡುವುದು ಉತ್ತಮವೆಂದು ಹೇಳಲಾಗಿದೆ.

**ಸಮತೋಲನ ಗೊಬ್ಬರ :**

ಇಳುವರಿಯನ್ನು ಸರಿಯಾಗಿ ಪಡೆಯಲು ಮತ್ತು ಭೂಮಿಯ ಫಲವತ್ತತೆಯನ್ನು ಬಹಳ ಕಾಲದವರೆಗೆ ಕಾಯ್ದುಕೊಂಡು ಬರಬೇಕಾದರೆ ಮೊದಲು ಗೊಬ್ಬರ ಸಮತೋಲನವನ್ನು ಸರಿಯಾದ ಪ್ರಮಾಣದಲ್ಲಿ ಕೊಡುವುದನ್ನು ಅನುಸರಿಸಬೇಕು. ನಮ್ಮ ದೇಶದಲ್ಲಿ ನಡೆಸಿದ ಅನೇಕ ಅಧ್ಯಯನಗಳು 3:1:2 ಸಾರಜನಕ, ರಂಜಕ ಮತ್ತು ಮೊಟ್ಟೊಳ್ಳ ಮೋಷಕಾಂಶಗಳ ಪ್ರಮಾಣ ಕಬ್ಬಿನ ಬೆಳೆಗೆ ಸೂಕ್ತವಾದುದೆಂದು ಹೇಳಿರುತ್ತವೆ. ಆದರೆ ಕಬ್ಬಿ ಬೆಳೆಯುವ ಹೆಚ್ಚಿ ಪ್ರದೇಶದಲ್ಲಿ ರಂಜಕ ಮತ್ತು ಮೊಟ್ಟೊಳ್ಳ ಗೊಬ್ಬರಗಳನ್ನು ಕಡಿಮೆ ಪ್ರಮಾಣದಲ್ಲಿ ಕೊಟ್ಟಿ ಸಾರಜನಕವನ್ನು ಬೇಕಾದ್ದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಕೊಡುವುದು ಕಂಡು ಬಂದಿದೆ. ಅದರಿಂದಾಗಿ ಕಬ್ಬಿನ ಹಾಲಿನ ಗುಣಮಟ್ಟ ಕಡಿಮೆಯಾಗುವುದು ಹಾಗೂ ಗೊಬ್ಬರಗಳ ಪರಿಣಾಮ ಅಷ್ಟೂಂದು ಕಂಡು ಬರುವುದಿಲ್ಲ. ಅದಕ್ಕಾಗಿ ರೈತರು ರಂಜಕ ಮತ್ತು ಮೊಟ್ಟೊಳ್ಳ ಗೊಬ್ಬರಗಳನ್ನು ಕಡಿಮೆ ಪ್ರಮಾಣದಲ್ಲಿ ಹಾಕಿ ಸಾರಜನಕವನ್ನು ಹೆಚ್ಚಿನ ಪ್ರಮಾಣದಲ್ಲಿ ಹಾಕುವುದು ವಾಡಿಕೆಯಾಗಿದೆ. ಆದರೆ ರಂಜಕ ಮತ್ತು ಮೊಟ್ಟೊಳ್ಳ ಕಬ್ಬಿನ ಬೆಳೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.

**ಈ. ರಾಸಾಯನಿಕ ಗೊಬ್ಬರ (ಹೆಚ್ಚೇರಿಗೆ) :**

ಸಾರಜನಕ - 250 ಕೆ.ಗ್ರಾಂ

ರಂಜಕ - 75 ಕೆ.ಗ್ರಾಂ

ಮೋಟ್ಟೊಳ್ಳ - 190 ಕೆ.ಗ್ರಾಂ

**ಸೂಚನೆ :**

1. ಸಾರಜನಕದ ಶೇ. 10 ಮೂರ್ತಿ ರಂಜಕ ಮತ್ತು ಮೂರ್ತಿ ಮೋಟ್ಟೊಳ್ಳ ಗೊಬ್ಬರವನ್ನು ನಾಟಿ ಮಾಡುವಾಗ ಸಾಲುಗಳ ಮಧ್ಯ ಕೊಟ್ಟಿ ಮೇಲೆ ಮಣ್ಣ ಮುಚ್ಚಬೇಕು.
2. ಉಳಿದ ಸಾರಜನಕವನ್ನು ಮೇಲು ಗೊಬ್ಬರವಾಗಿ ನಾಟಿ ಮಾಡಿದ  
6 ನೇ ವಾರಕ್ಕೆ ಶೇ. 20 ರಷ್ಟು  
10 ನೇ ವಾರಕ್ಕೆ ಶೇ. 30 ರಷ್ಟು  
14 ನೇ ವಾರಕ್ಕೆ ಶೇ. 40 ರಷ್ಟು

3. ಮೇಲು ಗೊಬ್ಬರವನ್ನು ಸಾಲುಗಳ ಎರಡು ಮಗ್ಗಿಲಿಗೆ ರಂಧ್ರಗಳನ್ನು ಮಾಡಿ ರಂಧ್ರದಲ್ಲಿ ಸಾರಜನಕದ ಗೊಬ್ಬರಗಳನ್ನು ಹಾಕಿ ಮುಚ್ಚಬೇಕು.

## ಎರೆಹುಳುವಿನ ಸಾವಯವ ಗೊಬ್ಬರ್

ಈಗ ತಲೆದೋರಿರುವ ತೈಲಿನ ಕೊರತೆಯಿಂದಾಗಿ ರಾಸಾಯನಿಕ ಗೊಬ್ಬರ ತಯಾರಿಕೆಯ ವೆಚ್ಚವು ಸಾಕಷ್ಟು ಪಟ್ಟಿ ಹೆಚ್ಚಿದೆ. ಇದಕ್ಕೆ ಹೊರತಾಗಿ ಸತತವಾಗಿ ವಿವೇಚನಾರಹಿತ ರಾಸಾಯನಿಕ ಗೊಬ್ಬರಗಳ ಬಳಕೆಯಿಂದ ಸಾಕಷ್ಟು ಫಲವತ್ತತೆಯ ಭೂಮಿಯ ಬಂಜತನವಾಗಲಿಕ್ಕೆ ಕಾರಣವಾಗಿದೆ. ಇಂತಹ ಸಂದರ್ಭ ಸ್ಥಿತಿಯಲ್ಲಿ ಯಾವುದೇ ಸಾವಯವ ವಸ್ತುಗಳಿಂದ ನಮ್ಮ ಬೆಳೆಗಳಿಗೆ ಬೇಕಾಗುವ ಮೋಷಕಾಂಶಗಳನ್ನು ಪೂರ್ಣವಾಗಿ ಅನಿವಾರ್ಯವಾಗಿಸಿದೆ. ಕಾರಣ ಈಗ ವಿಶ್ವಾದ್ಯಂತ ಸಾವಯವ ಕೃಷಿಯ ಬಗ್ಗೆ ಹೆಚ್ಚಿ ಆಸಕ್ತಿ ಮೂಡಿದೆ.

ದನಕರುಗಳ ಸಗರೀ, ತರಗೆಲೆ, ಕಾಗದದ ಚೂರು, ಕಬ್ಬಿಣಿ ರವದೆ, ತರಕಾರಿಯ ಸಿಪ್ಪೆ, ಆಹಾರ ಬೆಳೆಗಳ ಹೊಟ್ಟು ಮುಂತಾದ ಪದಾರ್ಥಗಳು ಸಸ್ಯಗಳ ಬೆಳವಣಿಗೆ ಬೇಕಾದ ಅವಶ್ಯಕ ಮೋಷಕಾಂಶಗಳ ಭಂಡಾರವೇ ಆಗಿವೆ.

ಆದ್ದರಿಂದ, ಇವುಗಳಲ್ಲಿರುವ ಸಂಯುಕ್ತ ರೂಪದ ಮೋಷಕಾಂಶಗಳನ್ನು ಸರಳ ರೂಪಕ್ಕೆ ಮಾರ್ಪಡುವ ಮಾರ್ಗ ದೊರಕಿದಲ್ಲಿ ಬೆಳೆಗಳಿಗೆ ಬೇಕಾದ ಬಹುತೇಕ ಅವಶ್ಯಕ ಮೋಷಕಾಂಶಗಳನ್ನು ಪೂರ್ಣವಾಗಿ ಕಾಣುವುದು ಸಾಧ್ಯವಿಲ್ಲ. ಈ ದಿಶೆಯಲ್ಲಿ ಎರೆಹುಳುವಿನ ಸಾವಯವ ಗೊಬ್ಬರದ ತಯಾರಿಕೆಯೂ ಒಂದು ಫಲಪ್ರದಾಯಕ ವಿಧಾನವಾಗಿದೆ.

ಎರೆಹುಳುವಿನ ಗೊಬ್ಬರದ ತಯಾರಿಕೆಯು 1930ರ ದಶಕದಲ್ಲಿ ಅಮೇರಿಕಾದಲ್ಲಿ ಪ್ರಾರಂಭವಾಗಿ 1970 ರ ದಶಕದಲ್ಲಿ ಇಟಲಿಯಲ್ಲಿ ಅಭಿವೃದ್ಧಿಯಾಯಿತು. ತದನಂತರ ಇತ್ತೀಚಿಗೆ ಈ ವಿಧಾನವನ್ನು ಬಹುತೇಕ ರಾಷ್ಟ್ರಗಳು ಮನಗಂಡಿವೆ.

ಎರೆಹುಳು ನಿಶಾಚರಿ ಇದ್ದು ತಮ್ಮ ದೇಹದ ಆಕುಂಜನೆ ಮತ್ತು ಪ್ರಸರಣತೆಯಿಂದಾ ಜಲಿಸುತ್ತದೆ. ಈ ಹುಳು ಸಾವಯವ ಮಿಶ್ರಣವನ್ನು ಸೇವಿಸಿದಾಗ ಎರೆಹುಳುವಿನ ಜತರದಲ್ಲಿ ಆಹಾರವು ಚೆನ್ನಾಗಿ ಅರೆಯಲ್ಪಡುತ್ತದೆ. ಉದ್ದಾಕಾರದ ಕೊಳವೆಯಂತಿರುವ ಕರುಳಿನಲ್ಲಿರುವ ಕಣ್ಣಗಳ ಸ್ರವಿಸುವಿಕೆ ಮತ್ತು ಸಹಜೀವಿಗಳಾಗಿ ವಾಸಿಸುವ ಸೂಕ್ಷ್ಮ ಕಣ್ಣಗಳ ಸೂಕ್ಷ್ಮ ಕಣ್ಣಗಳ ಸ್ರವಿಸುವಿಕೆ ಮತ್ತು ಸಹಜೀವಿಗಳಾಗಿ ವಾಸಿಸುವ ಸೂಕ್ಷ್ಮ ಕಣ್ಣಗಳ ಚಟುವಟಿಕೆಗಳಿಂದ ಸಂಯುಕ್ತ ರೂಪದಲ್ಲಿರುವ ಸಾವಯವ ವಸ್ತುಗಳು ಸರಳ ರೂಪದಲ್ಲಿ ಮಾರ್ಪಡಿಸುತ್ತಿರುತ್ತದೆ. ಈ ರೂಪದಲ್ಲಿ ಬರುವ ಗೊಬ್ಬರವೇ “ಎರೆಗೊಬ್ಬರ್”.

ಎರೆಗೊಬ್ಬರ ತಯಾರಿಕೆಯ ವಿಧಾನ: ಸಾವಯವ ಗೊಬ್ಬರವನ್ನು ತಯಾರಿಸುವ ಪ್ರಮಾಣಕ್ಕನುಗೂಣವಾಗಿ ಮಡಿಯ ಉದ್ದು, ಅಗಲವನ್ನು ಗುರುತಿಸಬೇಕು. ಅಂದರೆ, 10 ಮೀ-ಉದ್ದ, 1 ಮೀ-ಅಗಲ ಹಾಗೂ 0.3 ಮೀ-ಅಳಿದ ಮಡಿಯಲ್ಲಿ ಸುಮಾರು ಒಂದರಿಂದ ಒಂದೂಪರೆ ಮೆಟ್ರಿಕ್ ಟನ್‌ಗಳಷ್ಟು ಎರೆಗೊಬ್ಬರವನ್ನು ತಯಾರಿಸಬಹುದು. ಈ ಸ್ಥಳವನ್ನು ಗೆದ್ದಲು, ಇಲ್ಲಿ ಹಾಗೂ ಇರುವೆಗಳ ಬಾಧೆಯಿಂದ ದೂರ ಇರುವಂತೆ ನೋಡಬೇಕು. ನಂತರ ಮಡಿಯ ಎಲ್ಲ ಬದಿಗಳನ್ನು ಪ್ಲಾಸ್ಟಿಕ್ ಹಾಳೆಯಿಂದ ಮುಚ್ಚಿ ಮಡಿಯಲ್ಲಿ 4 ರಿಂದ 6 ಇಂಚ್‌ಗಳವರೆಗೆ ಕಚ್ಚಿ ಸಾವಯವ ವಸ್ತುಗಳನ್ನು ಪರಿಸಿ ನೀರನ್ನು ಸಿಂಪಡಿಸಬೇಕು. ಇದಾದನಂತರ 4 ಇಂಚ್‌ದ ತಿಪ್ಪೆಗೊಬ್ಬರ, ಸಗರೀ ಅಥವಾ ಮಣಿನ ಪದರನ್ನು ಹಾಕಿ ಮತ್ತೆ ನೀರು ಕಲುಕಿಸಬೇಕು. ಈ ಅಳತೆಯ ಮಡಿಗೆ ಸುಮಾರು 20,000 ದಷ್ಟು (ಅಂದರೆ ಒಂದೂಪರೆಯಿಂದ ಎರಡು ಕಿಲೋ) ಎರೆಹುಳುವನ್ನು ಬಿಡಬೇಕು. ಇದರ ಮೇಲೆ ಮತ್ತೆ ಸಗರೀಯ ರಾಡಿಯನ್ನು ಸಿಂಪಡಿಸಿ ಭತ್ತೆ, ಗೋಧಿ ಅಥವಾ ಇನ್ನಾವುದೇ ಹುಲ್ಲಿನ ಹಡಿಯನ್ನು ಹಾಕಿ ನೀರು ಕಲುಕಿಸಬೇಕು. ಮಡಿಗೆ ಸಂಪೂರ್ಣವಾಗಿ ಸೆರಳು ಬಿಡ್ಡ ಇದರ ತೇವಾಂಶ ಯಾವಾಗಲೂ ಸೇ. 40–50 ರವರೆಗೆ ಇರುವಂತೆ ನೋಡಿಕೊಳ್ಳಬೇಕು. ಎರೆಹುಳು ಬಿಟ್ಟು 45 ದಿವಸಗಳಾದ ನಂತರ ಮಡಿಯ ಮೇಲೆ ಗೊಬ್ಬರದ ಶೇಖರಣೆ ಆರಂಭವಾಗುವದು ಕಂಡು ಬರುವದು. ಆದರೆ ಮೊದಲನೆಯ ಬಾರಿಗೆ ಎರೆಹುಳುಗಳನ್ನು ಮಡಿಗೆ ಬಿಟ್ಟು ಸುಮಾರು ಮೂರು ನಾಲ್ಕು ತಿಂಗಳುಗಳಲ್ಲಿ ಗೊಬ್ಬರ ತಯಾರಾಗುವುದು. ಗೊಬ್ಬರವನ್ನು ತೆಗೆಯುವ ಮುಂಚೆ ಮೊದಲು ಒಂದೆರಡು ದಿವಸ ನೀರು ಸಿಂಪಡಿಸುವದನ್ನು ನಿಲ್ಲಿಸಬೇಕು. ನಂತರ ಗೊಬ್ಬರವನ್ನು ಗೋಮರ ಆಕಾರ ಮಾಡಿ ಎರೆಹುಳುಗಳು ತಳಕ್ಕೆ ಹೋದಾಗ ತಯಾರಾದ ಗೊಬ್ಬರವನ್ನು ಬೇರೆಡಿಸಬೇಕು. ಇದೇ ರೀತಿ ತಳದಲ್ಲಿ ಸಂಗ್ರಹವಾದ ಹುಳು ಮತ್ತು ಕೋಶಗಳನ್ನು ಪುನಃ ಎರೆಗೊಬ್ಬರ ತಯಾರಿಸಲು ಉಪಯೋಗಿಸಬಹುದು.

ಗೊಬ್ಬರದ ವಿಶೇಷ ವೈಶಿಷ್ಟ್ಯಗಳೆಂದರೆ : ಈ ಗೊಬ್ಬರವನ್ನು ಇತರ ಸಾವಯವ ಗೊಬ್ಬರಗಳ ಪೋಷಕಾಂಶಗಳಿಗೆ ಹೋಲಿಸಿದರೆ, ಇದು ಹೆಚ್ಚಿನ ಫಲವತ್ತತೆ ಹೊಂದಿದೆ. ಉದಾಹರಣೆ, ಸಾರಜನಕ ಸೇ. 0.35 ರಿಂದ 1.88 ರಂಜಕ ಶೇ. 0.12 ರಿಂದ 2.40 ಹಾಗೂ ಮೊಟ್ಟಾಗಿಯಂ ಶೇ. 0.17 ರಿಂದ 2.42ರವರೆಗೆ ಹೊಂದಿರುತ್ತದೆ.

ಇದರ ಹೊರತಾಗಿ ಈ ಗೊಬ್ಬರವು ಇತರ ಅವಶ್ಯಕ ಸಸ್ಯ ಪೋಷಕಾಂಶಗಳಾದ ಕ್ಯಾಲ್ಮಿಯಂ, ಮೆಗ್ನಾಷಿಯಂ, ಕೆಲ್ಪಿನಿ, ತಾಮ್ರ, ಸತು, ಶೋರಾನ್, ಮ್ಯಾಂಗನಿಸೋನ್ನು ಒದಗಿಸುತ್ತದೆ.

ಎರೆಗೊಬ್ಬರವು ಇಂಗಾಲ, ಸಾರಜನಕದ ಪರಿಣಾಮವನ್ನು ಕಡಿಮೆಗೊಳಿಸುತ್ತದೆ. ಇದು ಮಣ್ಣಿನ ರಸಸಾಂಶ (ಪಿ.ಎಚ್)ವನ್ನು ಅತೀ ಕಡಿಮೆ ಹಾಗೂ ಹೆಚ್ಚಾಗದಂತೆ ನೋಡಿಕೊಳ್ಳುತ್ತದೆ.

ಮಣ್ಣಿನ ಭೌತಿಕ ಗುಣಾಧರ್ಮಗಳಾದ ನೀರು ಹೀರುವಿದೆ, ಗಾಳಿಯಾಡುವಿಕೆ ಇತ್ಯಾದಿಗಳನ್ನು ಹೆಚ್ಚಿಸುತ್ತದೆ. ಮಣ್ಣಿನ ಸವೆತವನ್ನು ಕೂಡ ಕಡಿಮೆ ಮಾಡುವದು.

ಗೊಬ್ಬರವನ್ನು ಹಾಕುವಾಗ ಕಬ್ಜಿನ ಬುಡದಲ್ಲಿ ಅಥವಾ ಮಗ್ಗಿಲಿಗೆ ಬೀಳುವಂತೆ ರಸಾಯನಿಕ ಗೊಬ್ಬರಗಳನ್ನು ಸಾವಯವ ಗೊಬ್ಬರದಲ್ಲಿ ಮಿಶ್ರಣ ಮಾಡಿ ಬಿತ್ತಬೇಕು. (ಜಿತ್ತದಲ್ಲಿ ತೋರಿಸಿದಂತೆ).

## ಲಘು ಮೋಷಕಾಂಶಗಳು

ಲಘು ಮೋಷಕಾಂಶಗಳ ಮಹತ್ವ :

ಕಬ್ಬಿನ ಇಳುವರಿ ಮತ್ತು ಗುಣಮಟ್ಟದ ಮೇಲೆ ಪ್ರಭಾವ ಬೀರುವ ಮುಖ್ಯವಾದ ಲಘು ಮೋಷಕಾಂಶಗಳೆಂದರೆ - ಅಯರಾನ್, ಮ್ಯಾಂಗನೀಸ್, ಜಿಂಕ್, ಬೋರಾನ್, ಕಾಪರ್, ಮೆಲಿಬ್ರಿನಂ, ಅಲ್ಯೂಮಿನಿಯಂ ಮತ್ತು ಸಿಲಿಕಾನ್. ಈ ಲಘು ಮೋಷಕಾಂಶಗಳು ಸಸ್ಯಗಳ ಅಭಿವೃದ್ಧಿಗೆ ಅಷ್ಟೂಂದು ದೊಡ್ಡ ಪ್ರಮಾಣದಲ್ಲಿ ಬೇಕಾಗದಿದ್ದರೂ ಕೂಡಾ ಇವು ಕಿಣ್ಣಗಳ ಮುಖಾಂತರ ಸಸ್ಯಗಳ ಜೀವ ಕ್ರಿಯಾ ಕಾರ್ಯವನ್ನು ಹೆಚ್ಚಿಸುತ್ತವೆ. ಕಿಣ್ಣಗಳ ಕಾರ್ಯದಿಂದ ಕಬ್ಬಿನ ಜೈವಿಕ ಮತ್ತು ರಾಸಾಯನಿಕ ಕ್ರಿಯೆಗಳು ನಡೆದು ಕಬ್ಬಿನ ಇಳುವರಿ ಮತ್ತು ಗುಣಮಟ್ಟವನ್ನು ಹೆಚ್ಚಿಸುತ್ತವೆ. ಅದಕ್ಕಾಗಿ ಈ ಲಘು ಮೋಷಕಾಂಶಗಳು ಸಕ್ಕರೆ ಅಂಶ ಶೇಖರಣೆಯಾಗಲು ಸಿಪ್ಪೆಯ ಪ್ರಮಾಣ ನಿರ್ಧರಿಸಲು ಮತ್ತು ಸಾರಜನಕ, ರಂಜಕ ಮತ್ತು ಮೊಟ್ಟಾರ್ ಮೋಷಕಾಂಶಗಳ ಸಾಮರ್ಥ್ಯವನ್ನು ಹೆಚ್ಚಿಸಿ ಇಳುವರಿ ಮತ್ತು ಗುಣಮಟ್ಟವನ್ನು ಹೆಚ್ಚಿಸಲು ಮಹತ್ವದ ಪಾತ್ರ ವಹಿಸುತ್ತವೆ.

ಅಧಿಕ ಪ್ರಮಾಣದಲ್ಲಿ ಮೋಷಕಾಂಶಗಳನ್ನು ಹಾಗೂ ನೀರನ್ನು ಭೂಮಿಯಿಂದ ಹೀರಿಕೊಂಡು ಬೆಳೆಯಲು ಹೆಚ್ಚು ಅವಧಿ ತೆಗೆದುಕೊಂಡು ಇಳುವರಿಯನ್ನು ಹೆಚ್ಚು ಕೊಡುವ ಏಕ್ಕೆಕ ಬೆಳೆ ಅಂದರೆ ಕಬ್ಬಿ. ಈ ಬೆಳೆಗೆ ಮೋಷಕಾಂಶಗಳನ್ನು ಹೆಚ್ಚು ಒದಗಿಸುವುದರಿಂದ ಭೂಮಿಯಲ್ಲಿ ಲಘು ಮೋಷಕಾಂಶಗಳ ಕೊರತೆ ಉಂಟಾಗುತ್ತದೆ. ಕಾರಣ ಕಬ್ಬಿ ನೆಡುವ ಭೂಮಿಗೆ ಲಘು ಮೋಷಕಾಂಶಗಳನ್ನು ಸಹ ಗೊಬ್ಬರದ ರೂಪದಲ್ಲಿ ಕೊಡುವುದು ಅತ್ಯಗತ್ಯವಾಗಿದೆ.

ಕಬ್ಬಿನ ಬೆಳೆಗೆ ಮುಖ್ಯವಾಗಿ ಕಬ್ಬಿಣಿದ ಕೊರತೆ ಕಂಡು ಬಂದದ್ದನ್ನು ಅನೇಕ ರಾಜ್ಯಗಳಿಂದ ವರದಿ ಮಾಡಲಾಗಿದೆ. ಕಬ್ಬಿಣಿದ ಕೊರತೆಯಾದಲ್ಲಿ ಕಬ್ಬಿನ ಇಳುವರಿಯು ಪ್ರತಿಶತ 12 ರಿಂದ 35 ರ ವರೆಗೆ ಕಡಿಮೆ ಆಗುವುದು.

ವೈಚಾಳಿಕವಾಗಿ ಕಬ್ಬನ್ನು ಬೆಳೆದು ಅದರ ವಿವಿಧ ಅಂಗಗಳನ್ನು ತೆಗೆದು ಅಂದರೆ, ಎಲೆ, ಕಾಂಡ, ಬೇರು ಇತ್ಯಾದಿಗಳ ರಸಾಯನಿಕ ಪ್ರಮಾಣವನ್ನು ವಿಶೇಷಣೆ ಮಾಡಿ ನೋಡಿದಾಗ ಅದರಲ್ಲಿ ಕಬ್ಬಿಣಿದ ಭಾಗ ಅತೀ ಹೆಚ್ಚು ಎಂದು ಬಂದಿದೆ. ನಂತರ ಮ್ಯಾಂಗನೀಸ್. ಪ್ರಮಾಣ ಸಾಮಾನ್ಯವಾಗಿ 270 ದಿವಸಗಳ ವರೆಗೆ ಹೆಚ್ಚಿಗೆ ಇದ್ದ ನಂತರದ ದಿನಗಳಲ್ಲಿ ಕಟಾವು ಆಗುವವರೆಗೆ ಹೆಚ್ಚಿತ್ತಾ ಹೋಗುವುದು. ಸತುವು 90 ದಿನಗಳ ನಂತರದಲ್ಲಿ ಕಡಿಮೆ ಆಗುತ್ತಾ ಹೋಗುವುದು.

ಲಘು ಮೋಷಕಾಂಶಗಳ ಕೊರತೆ ಉಂಟಾಗಲು ಕಾರಣಗಳು :

ಬಹುತೇಕ ಪ್ರದೇಶಗಳಲ್ಲಿ ಕಬ್ಬಿ ಬೆಳೆಯುವುದರಿಂದ ಮತ್ತು ಪ್ರತಿವರ್ಷ ಕಬ್ಬನ್ನು ಒಂದೇ ಜಮೀನಿನಲ್ಲಿ ಬೆಳೆಯುತ್ತಿರುವುದರಿಂದ ಕಬ್ಬಿ ನಿಶ್ಚಿತವಾದ ಲಘು ಮೋಷಕಾಂಶಗಳ ಕೊರತೆಯನ್ನು ತೋರಿಸುತ್ತದೆ. ಸಾವಯವಯ್ಯಾಕ್ತ ಮುಣ್ಣಗಳನ್ನು ಹೊರತುಪಡಿಸಿ ಉಳಿದೆಲ್ಲಾ ಮುಣ್ಣಗಳಲ್ಲಿ ಲಘು ಮೋಷಕಾಂಶಗಳು ಇದ್ದರೂ ಕೂಡ ಹೆಚ್ಚು ಸಾರಜನಕ, ರಂಜಕ ಮತ್ತು ಮೊಟ್ಟಾರ್ ಕೊಡುತ್ತಾ ಹೋಗುವುದರಿಂದ ಲಘು ಮೋಷಕಾಂಶಗಳ ದೊರೆಯುವಿಕೆಯಲ್ಲಿ ಅಸಮತೋಲನ ಉಂಟಾಗುತ್ತದೆ. ಕಬ್ಬಿನ ಬೆಳೆಯಿಂದ ಮಣಿಗೆ ಹೆಚ್ಚು ಜೈವಿಕ ವಸ್ತು ಸಿಗಿದಿರುವುದರಿಂದ ಲಘು ಮೋಷಕಾಂಶಗಳು ಸಿಗುವುದು ಕುಂಠಿತಗೊಳ್ಳುತ್ತದೆ. ಕೆಲವು ಸಸ್ಯ ಮೋಷಕಾಂಶಗಳಾದ ಬೋರಾನ್, ಅಲ್ಯೂಮಿನಿಯಂ ಮತ್ತು ಕೆಲ್ಲಿರೊಗಳ ಪ್ರಮಾಣ ಹೆಚ್ಚಾದಾಗ ವಿಷಪೂರಿತ ಲಕ್ಷಣಗಳನ್ನು ಕೆಲವು ಶ್ವಿತಿಗಳಲ್ಲಿ ಕಾಣಬಹುದು. ಕಾಪರ್ ಮತ್ತು ಜಿಂಕ್ ಮೋಷಕಾಂಶಗಳನ್ನು ನೀರಿನಲ್ಲಿ ಹೆಚ್ಚು ಕರಗುವುದರಿಂದ ಹೆಚ್ಚು ನೀರು ಕೊಟ್ಟಾಗ ಮತ್ತು ಜವಳು ಪ್ರದೇಶಗಳಲ್ಲಿ ಹರಿದು ಹೋಗಿ ಹಾಳಾಗುತ್ತವೆ. ಬೇರೆ ಇನ್ನಾವುದೇ ಕಾರಣಗಳಿಂದಾಗಿ ಕೆಲವು ಲಘು ಮೋಷಕಾಂಶಗಳು ತಟಸ್ಥಗೊಂಡು ಸಸ್ಯಗಳಿಗೆ ಸಿಗುವುದಿಲ್ಲ.

ಲಘು ಮೋಷಕಾಂಶಗಳ ಸಂಧಿಗ್ರಹ ಮಿತಿಗಳು :

ಲಘು ಮೋಷಕಾಂಶಗಳ ಸಂಧಿಗ್ರಹ ಮಿತಿಗಳನ್ನು ಕಬ್ಬಿನ ಬೆಳೆಯಲ್ಲಿ ಗುರುತಿಸಲಾಗಿದೆ. ಸುಭಾರಾವ್ (1978), ಈ ಕೆಳಗಿನ ಸಂಧಿಗ್ರಹ ಮಟ್ಟಗಳನ್ನು ಮಣ್ಣಿನಲ್ಲಿ ಶಿಫಾರಸ್‌ನ ಮಾಡಿದ್ದಾರೆ.

ಮೋಷಕಾಂಶಗಳು	ಸಂಧಿಗ್ರಹ ಮಟ್ಟ (ಪ.ಪಿ.ಎಮ್)
ಅಯರಾನ್	4.00
ಮ್ಯಾಂಗನೀಸ್	2.00
ಜಿಂಕ್	0.85
ಕಾಪರ್	0.70
ಚೋರಾನ್	0.50
ಮೊಲಿಬ್ಡಿನಂ	0.05

ಅಯರಾನ್, ಜಿಂಕ್, ಮ್ಯಾಂಗನೀಸ್, ಕಾಪರ್, ಮೊಲಿಬ್ಡಿನಂ ಮತ್ತು ಚೋರಾನ ಲಘು ಮೋಷಕಾಂಶಗಳು ಉಷ್ಣವಲಯದಲ್ಲಿ ಕಬ್ಬಿನ ಉತ್ಪಾದನೆಯ ಮೇಲೆ ಮಹತ್ವದ ಪ್ರಭಾವ ಬೀರುತ್ತವೆ. ಈ ಮೇಲೆ ತಿಳಿಸಿದ ಮಹತ್ವದ ಲಘು ಮೋಷಕಾಂಶಗಳ ಕೊರತೆಯ ಲಕ್ಷಣಗಳನ್ನು ಈ ಕೆಳಗೆ ವಿವರಿಸಲಾಗಿದೆ.

ಕಬ್ಬಿನ :

ಮಣ್ಣಿನಲ್ಲಿ ಸಾಕಷ್ಟು ಪ್ರಮಾಣದಲ್ಲಿ ಕಬ್ಬಿನ ಸಿಗುತ್ತಿದ್ದರೂ, ಫೆರ್ಸ್ ಅಯರಾನ್ ರೂಪದಲ್ಲಿ ಸಿಗುವುದು ಬಹಳ ಮಹತ್ವದ್ದು. ಕಬ್ಬಿನ ಹರಿತ್ತು ಕ್ರಿಯೆಗೆ ಬೇಕಾಗುತ್ತದೆ. ಇದು ಬೆಳೆಗಳ ಉಸಿರಾಡುವ ಮತ್ತು ದೃಢಿ ವಿಶೇಷಕೆ ಕ್ರಿಯೆಗಳಲ್ಲಿ ಮಾಧ್ಯಮವಾಗಿ ಕಾಯ್ದೆ ನಿರ್ವಹಿಸುತ್ತದೆ. ಇದು ಬೆಳೆಯ ಶರೀರದಲ್ಲಿ ಅಂಶವಾಗಿ ಕಿಣ್ಣಗಳ ರೂಪದಲ್ಲಿ ಕಾಯ್ದೆ ನಿರ್ವಹಿಸಿ ಮೋಷಕಾಂಶಗಳ ಚಲನವಲನಗಳನ್ನು ಹೆಚ್ಚಿಸುತ್ತದೆ. ಕಬ್ಬಿನ ಒಂದು ಮುಖ್ಯವಾದ ಲಘು ಮೋಷಕಾಂಶವಿದ್ದು ಇದರ ಕೊರತೆಯಿಂದಾಗಿ ಎಲೆಗಳು ಹಸಿರು ವರ್ಣವನ್ನು ಕೆಳೆದುಕೊಳ್ಳುತ್ತದೆ. ಅದರ ಪರಿಣಾಮವಾಗಿ ದೃಢಿ ವಿಶೇಷಕೆ ಕ್ರಿಯೆಗೆ ತೋಂದರೆಯಾಗಿ ಇಳುವರಿ ಕಡಿಮೆಯಾಗುತ್ತದೆ. ಮಣ್ಣಿನಲ್ಲಿ ಅತಿ ಸುಣಿವಿರುವುದರಿಂದ ಕಬ್ಬಿನದ ಕೊರತೆಯಾಗಿ ಹಳದಿ ಬಣಿಕೆ ಬದಲಾಗುತ್ತದೆ.

ಕಬ್ಬಿನದ ಕೊರತೆಯ ಲಕ್ಷಣಗಳು :

ಕಬ್ಬಿನ ಎಲೆಗಳ ಹಸಿರು ಬಣಿ ಹೋಗಿ ಖ್ಯಾದಿಗೆಯ ಎಲೆಗಳಂತೆ ಹಳದಿ ವರ್ಣದ ಬಣಿ ಬರುತ್ತದೆ. ಎಲೆಗಳು ಸೂಯ್ದೆಪ್ರಕಾಶದಿಂದ ಸುಟ್ಟಂತಾಗುತ್ತದೆ. ಇದರ ಪರಿಣಾಮವಾಗಿ ಕಬ್ಬಿನ ಗಿಡ್ವಾಗಿಯೇ ಉಳಿಯುತ್ತದೆ. ಇದರ ಪ್ರಭಾವ ಅತಿಯಾಗಿದ್ದರೆ ಕಬ್ಬಿನ ಸಾಯಂತ್ರ್ಯದೆ. ಅಯರಾನ್ ಕೊರತೆಯ ಲಕ್ಷಣ ಮೊದಲು ಹೋಸ ಎಲೆಗಳಲ್ಲಿ ಕಂಡು ಬರುತ್ತದೆ. ಅದಕ್ಕಾಗಿ ಸಾಮಾನ್ಯವಾಗಿ ಕಬ್ಬಿನದ ಕೊರತೆಯ ಕಬ್ಬಿನ ಸುಣಿದಿರುವಾಗ ಮತ್ತು ಕುಳಿ ಬೆಳೆಯಲ್ಲಿ ಕಂಡು ಬರುತ್ತದೆ. ಕಬ್ಬಿನದ ಕೊರತೆಯಿಂದಾಗಿ ಸಸ್ಯದ ಬೆಳವಣಿಗೆಯನ್ನು ಮತ್ತು ಬೇರುಗಳ ಬೆಳವಣಿಗೆಯನ್ನು ಕುಂಠಿತಗೊಳಿಸುತ್ತದೆ. ಹೆಚ್ಚು ಕೊರತೆ ಉಂಟಾದಲ್ಲಿ ಕಬ್ಬಿನ ಇಳುವರಿಯಲ್ಲಿ ಪ್ರತಿಶತ 74 ರಷ್ಟು ಮತ್ತು ಗುಣಮಟ್ಟದಲ್ಲಿ ಪ್ರತಿಶತ 42 ರಷ್ಟು ಕಡಿಮೆಯಾಗಿರುವುದು ವರದಿಯಾಗಿದೆ.

ರೋಗ ರಹಿತವಾದ ಕಬ್ಬಿನಲ್ಲಿ 3–6 ಎಲೆಗಳನ್ನು ವಿಶೇಷಿಸಿದಾಗ 100 ರಿಂದ 600 ಪಿಪಿಎಮ್ ಕ್ಷೀಂತಲೂ ಹೆಚ್ಚಿದಾಗ ವಿಷಾದ ಲಕ್ಷಣ ಉಂಟಾಗುವುದು.

ಕಬ್ಬಿನದ ಕೊರತೆಯನ್ನು ಸರಿಪಡಿಸುವುದು :

ಸಂಪೂರ್ಣವಾಗಿ ಕೊರತೆಯ ಲಕ್ಷಣಗಳು ಹೋಗುವಂತೆ ಮಾಡಲು ಎಲೆಗಳ ಮುಖಾಂತರ ಶೇಕಡಾ 0.25–0.5 ಫೆರ್ಸ್ ಪಲ್ಮೇಟ್ ಕೊಟ್ಟು ಕೊರತೆಯನ್ನು ಸರಿದೊಗಿಸಬೇಕು. ಸೂಕ್ತವಾದ ಮಣ್ಣಿನ ಸ್ಥಿತಿ ಇದ್ದಾಗ ಮಣ್ಣಿಗೆ ಪ್ರತಿ ಹಕ್ಕೇರಿಗೆ 25 ಕಿ.ಗ್ರಾ. ಫೆರ್ಸ್‌ಪಲ್ಮೇಟ್ ಕೊಡಬೇಕೆಂದು ಶಿಫಾರಸ್‌ನ ಮಾಡಿದ್ದಾರೆ. ಕಬ್ಬಿನದ

ಚಿಲೆಟ್ಟಗಳು ಕೂಡ ಅಯರಾನ್ ಕ್ಲೋರೋಸಿಎಸ್ ಸರಿದೂಗಿಸಲು ಪರಿಶಾಮಕಾರಿಯಿಂದು ತಿಳಿದು ಬಂದಿದೆ. ಗರಸು ಮಣ್ಣನಲ್ಲಿ ಜಿಪ್ಪೆಮ್ ಕೊಡುವುದರಿಂದ ಕಬ್ಜಿಣಿದ ಕೊರತೆಯನ್ನು ಹೋಗಲಾಡಿಸಬಹುದು.

ಸತುವು (ಜಿಂಕ್) :

ಸತುವಿನ (ಜಿಂಕ್) ಕೊರತೆಯ ಕಬ್ಜಿನ ಬೆಳೆಯಲ್ಲಿ ಭಾರತದ ಶುಂಬೆಲ್ಲ ಕಂಡುಬರುತ್ತದೆ. ಆದಾಗ್ಯಾ ಸತುವು ಹೆಕ್ಕೇರಿಗೆ (1-1.3 ಕಿ.ಗ್ರಾಂ) ಕಡಿಮೆ ಪ್ರಮಾಣದಲ್ಲಿ ಬೇಕಾಗುವುದರಿಂದ ಕಬ್ಜಿನ ಇಳಿವರಿಯು ಅಷ್ಟೂಂದು ಕಡಿಮೆಯಾಗುವುದಿಲ್ಲ. ಬೆಳವಣಿಗೆಯ ಹಾರ್ಮೋನ್ ಬಿಡುಗಡೆ ಮಾಡಲು ಸತುವು ಬೇಕಾಗುತ್ತದೆ. ಶಾರೀರಕ ಕ್ರಿಯೆಗೆ ಸತುವುಬೇಕಾಗುತ್ತದೆ. ಕಬ್ಜಿನ ಎಲೆಯಲ್ಲಿ ಜಿಂಕ್ 40 ಪಿಪಿಎಮ್ ಇರುತ್ತದೆ. ಎಲೆಯಲ್ಲಿ 10 ಪಿಪಿಎಮ್ ಕ್ಷುಂತ ಕಡಿಮೆ ಇದ್ದರೆ ಕಬ್ಜಿ ಕೊರತೆಯ ಲಕ್ಷಣಗಳನ್ನು ತೋರಿಸುತ್ತದೆ.

ಸತುವಿನ ಕೊರತೆಯ ಲಕ್ಷಣಗಳು :

ಹೊಸ ಎಲೆಗಳ ಕೆಳಭಾಗ ಮತ್ತು ಎಲೆಗಳ ಮಧ್ಯಭಾಗದಲ್ಲಿ ಕಡ್ಡಿಯಂತಿರುವ ಭಾಗವು ಸತುವಿನ ಕೊರತೆಯನ್ನು ತೋರಿಸುವ ಸೂಚಕ. ಸತುವಿನ ಕೊರತೆಯಾದ ಕಬ್ಜಿನ ಒಳಗಡೆ ಪೈಪ್‌ಡ ಹಾಗೆ ರಚನೆಯಾಗಿ ಕಂಡು ಬಣ್ಣಿದ ಅಂಗಾಂಗಗಳು ಬೆಳೆಯುತ್ತವೆ. ಸತುವಿನ ಕೊರತೆಯಾದ ಕಬ್ಜಿನ ಗಣಕೆಯ ಉದ್ದ್ವಿಕಾರಿ ಕಡಿಮೆಯಾಗುತ್ತದೆ. ಕಬ್ಜಿಗೆ ಸೂಲಂಗಿಗಳು ಬರುತ್ತವೆ. ಎಲೆಗಳು ಸಣ್ಣಾಗಿ ಹಳದಿ ಬಣ್ಣಿದ್ದಾಗುತ್ತದೆ. ಹೊಸ ಎಲೆಗಳು ಕ್ಲೋರೋಸಿಸ್ ಲಕ್ಷಣಗಳನ್ನು ತೋರಿಸುತ್ತವೆ.

ಸತುವಿನ ಕೊರತೆಯನ್ನು ಸರಿ ಮಾಡುವುದು :

ಸತುವಿನ ಕೊರತೆಯ ಲಕ್ಷಣಗಳು ಸಂಪೂರ್ಣವಾಗಿ ಹೋಗುವವರೆಗೆ ಒಂದು ವಾರದ ಅಂತರದಲ್ಲಿ ತೇಕಡಾ 0.25–0.5. ಪ್ರಮಾಣ ಜಿಂಕ್ ಸಲ್ಟ್‌ಟ್‌ಎಲೆಗಳಿಗೆ ಸಿಂಪಡಿಸಬೇಕು. ಹೆಕ್ಕೇರಿಗೆ 25 ಕಿ.ಗ್ರಾಂ. ನಷ್ಟಿ ಜಿಂಕ್ ಸಲ್ಟ್‌ಟ್‌ಎಲೆಗಳಿಗೆ ಮಣ್ಣಿಗೆ ಕೊಡುವುದನ್ನು ಕೂಡಾ ಶಿಥಾರಸ್ ಮಾಡಿದ್ದಾರೆ.

**ಮ್ಯಾಂಗನೀಸ್ :**

ಮ್ಯಾಂಗನೀಸ್ ಲಫು ಮೋಷಕಾಂಶವು ಬೆಳೆಗಳು ಉಸಿರಾಡುವ ಮತ್ತು ಸಾರಜನಕ ಪಚನವಾಗುವುದಕ್ಕೆ ಬೇಕಾಗುವ ಕಿಣ್ಣಕ್ಕೆ ಅವಶ್ಯವಿರುತ್ತದೆ. ಇದು ದ್ವಿತೀಯೇಷಣ ಕ್ರಿಯೆಯ ಮಾದ್ಯಮವಾಗಿ ಕಾರ್ಯ ನಿರ್ವಹಿಸುತ್ತದೆ. ಇದು ಬೆಳೆಗಳ ಎಲೆಯಲ್ಲಿರುವ ಹಸಿರು ವರ್ಣಕ್ಕೂ ಕೂಡಾ ಬೇಕಾಗುವುದು. ಎಲೆಗಳಲ್ಲಿ  $190-400$  ಪಿ.ಪಿ.ಎಮ್ ಇರುತ್ತದೆ. 20 ಕ್ಷಿಂತಲೂ ಕಡಿಮೆ ಆದಾಗ ಇದರ ಕೊರತೆ ಉದ್ಧವಿಸುತ್ತದೆ.

**ಮ್ಯಾಂಗನೀಸ್ ಕೊರತೆಯ ಲಕ್ಷಣಗಳು :**

ಅತಿ ಹೆಚ್ಚು ಪ್ರಮಾಣದಲ್ಲಿ ಕಾರ್ಬೋನೇಟ್, ಬೃಹಾರ್ಬೋನೇಟ್ ಮತ್ತು ಕ್ಯಾಲ್ಬಿಯಂ ಮಣ್ಣನಲ್ಲಿರುವುದರಿಂದ ಮ್ಯಾಂಗನೀಸ್ ಕೊರತೆ ಉಂಟಾಗುವುದು. ಕಬ್ಜಿ ಮತ್ತು ಮ್ಯಾಂಗನೀಸ್ ಲಫು ಮೋಷಕಾಂಶಗಳ ಹೆಚ್ಚು ಅಂತರವು ಕೂಡಾ ಮ್ಯಾಂಗನೀಸ್ ಕೊರತೆಯ್ಯು ತೋರಿಸುತ್ತದೆ. ಇದರ ಕೊರತೆಯನ್ನು ಸರಿದೊಗೆಸಲು ಮ್ಯಾಂಗನೀಸ್ ಸಲ್ಟೈಟ್ ಒಂದು ವಾರದ ಅಂತರದಲ್ಲಿ ಶೇಕಡಾ  $0.75-0.5$  ಪ್ರಮಾಣದಷ್ಟು ಎಲೆಗಳ ಮುಖಾಂತರ ಕೊಡಬೇಕು.

**ತಾಮ್ರ :**

ಇದು ಮೌರ್ಚೀನ್ ಮತ್ತು ಪತ್ರ ಹರಿತು ಬಿಡುಗಡೆ ಮಾಡುವುದರಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಇದು ಕಾರ್ಬೋಹೈಡ್ರೇಟ್ ಉತ್ಪಾದಿಸುವ ಕ್ರಿಯೆಯಲ್ಲಿ ಕಿಣ್ಣಗಳಿಗೆ ಮಾದ್ಯಮವಾಗಿ ಕಾರ್ಯನಿರ್ವಹಿಸುತ್ತದೆ. ಹೆಚ್ಚು ರಸಸಾರವಿರುವ ಮತ್ತು ಹೆಚ್ಚು ಸಾವಯವ ವಸ್ತು ಇರುವ ಮಣ್ಣನಲ್ಲಿ ತಾಮ್ರ ಕಡಿಮೆ ಪ್ರಮಾಣದಲ್ಲಿ ಬೆಳೆಗಳಿಗೆ ಸಿಗುತ್ತದೆ. ಕಬ್ಜಿಗೆ ಇದು ಬಹಳ ಕಡಿಮೆ ಪ್ರಮಾಣದಲ್ಲಿ ಬೇಕಾಗುತ್ತದೆ. ತಾಮ್ರದ ಕೊರತೆಯ ಲಕ್ಷಣಗಳು  $3.5$  ಪಿ.ಪಿ.ಎಮ್ ಕ್ಷಿಂತಲೂ ಕಡಿಮೆ ಇದ್ದಾಗ ಕಂಡು ಬರುತ್ತದೆ. ಕಬ್ಜಿನ ಮೇಲಿರುವ (ತುಟ್ಟ ತುದಿಯಲ್ಲಿ) ಎಲೆಯು ತಾಮ್ರ ನಿರ್ಧರಿಸುವ ಸೂಚಕಾರಿಯಾಗಿದೆ. ಆರೋಗ್ಯವಾದ ಎಲೆಗಳು  $10-20$  ಪಿ.ಪಿ.ಎಮ್ ತಾಮ್ರ ಹೊಂದಿರುತ್ತವೆ.

**ತಾಮ್ರದ ಕೊರತೆಯ ಲಕ್ಷಣಗಳು :**

ಹೆಚ್ಚು ಸಾವಯವ ವಸ್ತು ಇರುವ ಮಣ್ಣನಲ್ಲಿ ತಾಮ್ರದ ಕೊರತೆಯು ಸಾಮಾನ್ಯವಾಗಿ ಕಂಡು ಬರುತ್ತದೆ. ಹೆಚ್ಚಿನ ಮಟ್ಟದಲ್ಲಿ ಸಾರಜನಕ, ರಂಜಕ ಮತ್ತು ಸತ್ವವು ಮಣ್ಣನಲ್ಲಿದ್ದರೆ ಇದರ ಕೊರತೆ ಉಂಟಾಗುತ್ತದೆ.

ತಾಮ್ರದ ಕೊರತೆಯ ಪರಿಣಾಮವಾಗಿ ಕಬ್ಜಿನ ಮೇಲಿನ ಭಾಗವು ಸರಿಯಾಗಿ ಅಭಿವೃದ್ಧಿಗೊಳ್ಳುವುದಿಲ್ಲ. ಎಲೆಗಳು ಸುರುಳಿ ಉಚ್ಚ ಬೆಳೆಯಲು ವಿಫಲವಾಗುತ್ತದೆ. ಎಲೆಗಳು ಉದುರಿ ಕೆಳಗೆ ಬೀಳುತ್ತವೆ. ಎಲೆಗಳು ಅಗಲವಾಗುತ್ತವೆ. ಕಬ್ಜಿನ ಗಣಕೆ ಇರುವ ಭಾಗ ಮೃದುವಾಗಿ ರಭ್ರರದ ಹಾಗೆ ಆಗುತ್ತದೆ. ತಾಮ್ರದ ಕೊರತೆಯಿಂದ ಸಾರಜನಕದ ಬಳಕೆಯ ಮೇಲೆ ಪರಿಣಾಮ ಉಂಟಾಗುತ್ತದೆ.

**ತಾಮ್ರದ ಕೊರತೆಯನ್ನು ಸರಿ ಮಾಡುವುದು :**

ಪ್ರತಿ ಹೆಕ್ಸೇರಿಗೆ  $10$  ಕಿ.ಗ್ರಾ. ಕಾಪರ್ ಸಲ್ಟೈಟ್ ಮಣ್ಣಿಗೆ ಕೊಡುವುದರಿಂದ ತಾಮ್ರದ ಕೊರತೆಯನ್ನು ಸರಿಮಾಡಬಹುದು. ಮಣ್ಣಿಗೆ ಕಾಪರ್ ಸಲ್ಟೈಟನ್ನು  $2$  ಕಿ.ಗ್ರಾ. ಹೆಕ್ಸೇರಿಗೆ ಕೊಡುವುದರಿಂದ ಕಬ್ಜಿನ ಇಳವರಿ ಹೆಚ್ಚಾದುದು ಕಂಡು ಬಂದಿದೆ.

**ಮೊಲೆಬ್ಜಿನಂ :**

ಇದು ಸಾರಜನಕಕ್ಕೆ ಸಂಬಂಧಪಟ್ಟ ಎಂಬ ಕಿಣ್ಣವನ್ನು ಬಿಡುಗಡೆ ಮಾಡುತ್ತದೆ. ಸಾರಜನಕ ಕ್ರಿಯೆಯನ್ನು ಕೆಂಪಿನ ದೇಹದಲ್ಲಿ ಸರಿ ಮಾಡುತ್ತದೆ. ಅದಕ್ಕಾಗಿ ಇದು ಬೆಳೆಯ ಬೆಳವಣಿಗೆ ಬಹಳ ಅವಶ್ಯಕವಿದೆ.

**ಕೊರತೆಯ ಲಕ್ಷಣಗಳು :**

ಎಲೆಗಳಲ್ಲಿ ಮೊಲೆಬ್ಜಿನಂ ಪ್ರಮಾಣ  $1$  ಪಿ.ಪಿ.ಎಮ್ ಕ್ಷಿಂತಲೂ ಕಡಿಮೆ ಇದ್ದಾಗ ಇದರ ಕೊರತೆ ಲಕ್ಷಣಗಳು ಕಂಡು ಬರುತ್ತವೆ. ಮೂರ್ತಿ ಪಕ್ಷವಾದ ಎಲೆಗಳಲ್ಲಿ ಹಳದಿ ವರ್ಣದ ಕಡ್ಡಿಗಳು ಇದರ ಕೊರತೆ ಉಂಟಾದಾಗ ಕಂಡು

ಬರುತ್ತವೆ. ಕೊರತೆಯ ಪ್ರಮಾಣ ಅತಿಯಾದರೆ ಕೆಂಪು ಬಣ್ಣದ ರಂಧ್ರ ಎಲೆಯ ಮಧ್ಯ ಭಾಗದಲ್ಲಿ ಕಾಣಿಸಿಕೊಳ್ಳುತ್ತದೆ. ಕೊರತೆ ಮತ್ತಪ್ಪು ಹೆಚ್ಚಾದಾಗ ಎಲೆಗಳು ಬಾರಕೋಲ ಲಕ್ಷಣವನ್ನು ತೋರಿಸುತ್ತವೆ. ಸಾಮಾನ್ಯವಾಗಿ ಆಮ್ಲೀಯ ಮಣ್ಣಗಳಲ್ಲಿ ಮೊಲಿಬ್ಡಿನಂ ಲಫ್ಷ ಮೋಷಕಾಂಶದ ಕೊರತೆಯಿರುತ್ತದೆ.

ಮೊಲಿಬ್ಡಿನಂ ಕೊರತೆಯನ್ನು ಸರಿ ಮಾಡುವುದು :

ಕೋಶ ವಿಭಜನೆಗೆ ಲವಣ ಹೀರಿಕೊಳ್ಳಲು ಮತ್ತು ಅಂಗಾಂಶಗಳಲ್ಲಿ ನೀರಿನ ಚಲನವಲನೆಯಾಗಲು ಬೋರಾನ್ ಬಹಳ ಅವಶ್ಯಕವಿರುತ್ತದೆ. ಕಬಿನಲ್ಲಿ ಸಕ್ಕರೆ ಶೇಖರಣೆಗೆ ಇದು ಬಹಳ ಮಹತ್ವದ ಪಾತ್ರ ವಹಿಸುತ್ತದೆ. ಕೋಶ ಗೋಡೆ ನಿರ್ಮಾಣವಾಗಲು ಇದರ ಅವಶ್ಯಕತೆ ಇರುತ್ತದೆ. ಇದು ಕಬಿನ ಮರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬರುವುದಕ್ಕೆ ಮತ್ತು ಕಬಿನ ಹಾಲಿನ ಗುಣಮಟ್ಟಿ ಸುಧಾರಿಸುವುದಕ್ಕೆ ಬೇಕಾಗುತ್ತದೆ. ಕಬಿನ ಸಾಮಾನ್ಯ ಬೆಳವಣಿಗೆಗೆ 4 ಪಿಪೀಎಮ್ ಬೋರಾನ್ ಸರಿಯಾದ ಪ್ರಮಾಣವೆಂದು ಕಂಡು ಬಂದಿದೆ. 1 ಪಿಪೀಎಮ್ಕ್ಷೀಂತಲೂ ಕಡಿಮೆಯಾದಾಗ ಇದರ ಕೊರತೆ ಉಂಟಾಗುತ್ತದೆ.

ಕೊರತೆಯ ಲಕ್ಷಣಗಳು :

ಕಬಿನ ಮೇಲಿನ ಭಾಗ ಬೆಳೆಯಲು ತೊಂದರೆಯಾಗುತ್ತದೆ ಹೊಸ ಎಲೆಗಳು ಚಿಕ್ಕದಾಗಿ ಉಳಿಯುತ್ತವೆ. ಎಲೆಗಳು ಮುದುರಿಗೊಳ್ಳುತ್ತವೆ. ಕೋಶಗಳು ಬೆಳೆಯುವುದಿಲ್ಲ. ಎಲೆಗಳಿಂದ ತೇವಾಂಶ ಹೊರಹೋಗುತ್ತದೆ. ಹೊಸ ಎಲೆಗಳ ಮೇಲೆ ನೀರಿನ ಕಲೆಗಳು ಕಾಣಿಸಿಕೊಳ್ಳುವುದು ಇತ್ಯಾದಿಗಳು ಬೋರಾನ್ ಕೊರತೆಯ ಲಕ್ಷಣಗಳು ಎಲೆಗಳು ಕ್ಲೋರೆಟಿಕ್ ಆಗುತ್ತವೆ. ಕಬಿನ ಗಣಕೆಯ ಮೇಲೆ ಕಂಡು ಬಣ್ಣ ಕೂಡಿದ ಕೆಂಪು ಬಣ್ಣ ಕಾಣಿಸಿಕೊಳ್ಳುತ್ತದೆ. ಕೊರತೆ ಅತಿಯಾದಲ್ಲಿ ಕಬ್ಬಿ ಬೆಂಡ್ಳೊಡೆಯುತ್ತದೆ.

ಬೋರಾನ್ ಕೊರತೆಯನ್ನು ಸರಿ ಮಾಡುವುದು :

ಕ್ಷಾರಯುಕ್ತ ಮಣ್ಣನಲ್ಲಿ ಬೋರಾನ್ ಹೆಚ್ಚಿ ಸಿಗುತ್ತದೆ. ಆದಾಗ್ಯೋ ಕ್ಯಾಲ್ಸಿಯಂ, ಬೋರಾನ್ ಸಿಗುವಿಕೆಯನ್ನು ಸೀಮೀತಗೊಳಿಸುತ್ತದೆ. ಬೋರಾನ್ ಅಥವಾ ಬೋರಿಕ್ ಏಸಿಡ್ ಶೇ. 0.02 ಪ್ರಮಾಣದಲ್ಲಿ ಎಲೆಗಳ ಮುಖಾಂಶರ ಕೊಡುವುದು ಪರಿಣಾಮಕಾರಿಯಿಂದು ಕಂಡು ಬಂದಿದೆ.

ಬೋರಾನ್ ಸಾಮಾನ್ಯದ ಮೇಲೆ ನಡೆಸಿದ ಅಧ್ಯಯನವು 10 ಪಿಪೀಎಮ್ ಪ್ರಮಾಣದಲ್ಲಿ ಬೋರಾನ್ ಕೊಟ್ಟಾಗ ಕಬಿನ ಮರಿಗಳ ಸಂಖ್ಯೆ ಹೆಚ್ಚಾಗಿರುವುದು ಮತ್ತು ಕಬಿನ ಉದ್ದ ಹೆಚ್ಚಾಗುವುದು ಎಂದು ಹೇಳಿದೆ.

ಲಫ್ಷ ಮೋಷಕಾಂಶಗಳು ಒಂದಕ್ಕೂಂದು ಪ್ರತಿಕ್ರಿಯೆಗೊಂಡು ಒಂದು ಹೆಚ್ಚಾದರೆ ಮತ್ತೊಂದು ಕಡಿಮೆಯಾಗುತ್ತದೆ. ಸತುವನ್ನು ಕೊಟ್ಟಾಗ ಕಬಿನ ಸಿಗುವುದು ಕಡಿಮೆಯಾಗಿ ಮ್ಯಾಂಗನೈಸ್ ಸಿಗುವುದು ಹೆಚ್ಚಾಗುತ್ತದೆ. ಕಬಿನವನ್ನು ಮಣ್ಣಿಗೆ ಕೊಟ್ಟಾಗ ಸತುವು ಸಿಗುವುದನ್ನು ಕಡಿಮೆಗೊಳಿಸುತ್ತದೆ. ಕಬಿನ (ಅಯರಾನ್) ಮತ್ತು ಮ್ಯಾಂಗನೈಸ್‌ಗಳ ಪ್ರಮಾಣ ಹೆಚ್ಚಾದಾಗ (20:1) ಸತುವಿನ ಸರಿಯಾದ ಉಪಯೋಗ ಆಗುತ್ತದೆ. ಹೆಚ್ಚಿವರಿ ರಂಜಕ ಕೊಟ್ಟಾಗ ಸತುವು ಸಿಗುವುದು ಕಡಿಮೆಯಾಗುತ್ತದೆ.

ಕೊರತೆಯ ಲಕ್ಷಣಗಳು ಕೆಣ್ಣಿಗೆ ಕಾಣಿದ್ದರೂ, ಲಫ್ಷ ಮೋಷಕಾಂಶಗಳನ್ನು ಕಬಿಗೆ ಕೊಟ್ಟಾಗ ಹೆಚ್ಚಿ ಉಪಯೋಗವಾಗಿರುವುದು ಕಂಡು ಬಂದಿದೆ. ಎಕರೆವಾರು ಇಳುವರಿಯನ್ನು ಹೆಚ್ಚಿಸಲು ಮಣ್ಣನಲ್ಲಿ ಮೋಷಕಾಂಶಗಳ ಕೊರತೆಯನ್ನು ಗುರುತಿಸಿ ಅವುಗಳನ್ನು ಸರಿಮಾಡಬೇಕು. ಲಫ್ಷ ಮೋಷಕಾಂಶಗಳ ಕೊರತೆ ಹೆಚ್ಚಾದರೆ ಕೊರತೆಯ ಲಕ್ಷಣಗಳು ಕಂಡು ಬರುತ್ತವೆ. ಆದರೆ ಜೈವಿಕ ಕ್ರಿಯೆಯನ್ನು ಸರಿಮಾಡಲು ಲಫ್ಷ ಮೋಷಕಾಂಶಗಳು ಬೇಕಾಗುತ್ತವೆ. ಅದಕ್ಕಾಗಿ ಲಫ್ಷ ಮೋಷಕಾಂಶಗಳ ಕೊರತೆಯನ್ನು ಆದಷ್ಟು ಬೇಗನೆ ಗುರುತಿಸಿ, ಸರಿ ಮಾಡುವುದು ಒಂದು ಮಹತ್ವದ ಕ್ರಮವಾಗಿದೆ.

ಲಫ್ಷ ಮೋಷಕಾಂಶಗಳನ್ನು ಕಬಿನ ಬೆಳೆಗೆ ಕೊಡುವ ಗೊಬ್ಬರಗಳು, ಕೊಡುವ ವಿಧಾನ ಹಾಗೂ ಅವುಗಳ ಪ್ರಮಾಣ.

ಅ.ನಂ	ಗೊಬ್ಬರಗಳು	ಮಣಿಗೆ ಸೇರಿಸಬೇಕಾದ ಪ್ರಮಾಣ (ಪ್ರತಿ ಹಕ್ಕೇರಿಗೆ)	ಬೆಳೆಗೆ ಸಿಂಪರಣೆ ಮಾಡುವ ಪ್ರಮಾಣ (ಪ್ರತಿ ಹಕ್ಕೇರಿಗೆ)
1	ಕಬ್ಜಿ ಸಲ್ಟೇಟ್	25–50 ಕೆ.ಗ್ರಾಂ.	0.5–1.0
2	ಮ್ಯಾಂಗನೀಸ್ ಸಲ್ಟೇಟ್	10–25 ಕೆ.ಗ್ರಾಂ	0.2–1.5
3	ಸತುವಿನ ಸಲ್ಟೇಟ್	20–25 ಕೆ.ಗ್ರಾಂ.	0.2–0.5
4	ತಾಮ್ರದ ಸಲ್ಟೇಟ್	10–15 ಕೆ.ಗ್ರಾಂ.	0.1–0.2
5	ಬೋರ್ಜ್‌ಕ್ಸ್	1–5 ಕೆ.ಗ್ರಾಂ.	0.1–0.2
6	ಅಮೋನಿಯಂ ಮೊಲಿಫೈಟ್	1–20 ಕೆ.ಗ್ರಾಂ	0.02–0.05

ಈ ಮೇಲ್ಕಾಣಿಕಿದ ಗೊಬ್ಬರಗಳನ್ನು ಕಬ್ಜಿನ ಬೆಳೆಗೆ ಮಣಿನ ಮುಖಾಂತರ ಕಬ್ಜಿ ಬೆಳೆಯುವ ಕಾಲದಲ್ಲಿ ಹಾಕುವುದಿದ್ದಲ್ಲಿ ಎರಡು ಸಾಲುಗಳ ಮಧ್ಯ ಶಿಥಾರಸ್ವ ಮಾಡಿದ ಸಾರಜನಕ, ರಂಜಕ ಹಾಗೂ ಮೊಟ್ಟ್ಯಾಶ್ ಕೊಡುವಾಗ ಮಣಿಗೆ ಅವಶ್ಯವಿದ್ದ ಲಘು ಮೋಷಕಾಂಶಗಳ ಗೊಬ್ಬರ ಹಾಕುವುದು ಸೂಕ್ತ. ಸಿಂಪರಣೆ ಕ್ರಮ ಅನುಸರಿಸುವಲ್ಲಿ ಕಬ್ಜಿನ ಬೆಳೆ ಚಿಗುರಿ ಒಂದು ತಿಂಗಳಾದ ಮೇಲೆ 8 ದಿನಗಳಿಗೆ ಒಂದು ಸಲದಂತೆ 4 ರಿಂದ 6 ಸಲ ಕೊರತೆಯಾದ ಲಘು ಮೋಷಕಾಂಶಗಳನ್ನು ಮೇಲೆ ಕಾಣಿಸಿದ ಪ್ರಮಾಣದಲ್ಲಿ ಸಿಂಪರಣೆ ಬೇಕಾಗುವುದು.